



International Journal of Kannada Research

www.kannadajournal.com

ISSN: 2454-5813
IJKR 2022; 8(4): 01-16
© 2022 IJKR
www.kannadajournal.com
Received: 01-08-2022
Accepted: 04-09-2022

Dr. M Govind Pai
A 403, Pride Enchanta,
Mysore Road, Opp BHEL,
Dipanjalinagar, Bangalore,
Karnataka, India

ಕುಮಾರವಾಸನ ಗದಗು ಭಾರತ, ಒಂದು ಕೆರು ಪರಿಚಯ

Dr. M Govind Pai

ಅಧ್ಯಾತ್ಮ

ಕೆಣಾಟಕ ರಾಜ್ಯದ ಗದಗು ಮುಖ್ಯವಾಗಿ ಈ ನಾಲ್ಕುರಿಂದ ಪ್ರಸಿದ್ಧವಾಗಿದೆ. ಶ್ರೀ ವೀರನಾರಾಯಣ, ನಾರಣಪ್ಪ, ಪಂಚಾಕ್ಷರಿ ಗವಾಯಿ ಮತ್ತು ಭೀಮಸೇನ ಜೋತಿ. ಈ ಮೇಲೆ ಹೇಳಿದವರಲ್ಲಿ ‘ಗದಗು ಭಾರತ’ ಅಥವಾ ‘ಕನ್ನಡ ಭಾರತ’ವನ್ನು ಬರದ ನಾರಣಪ್ಪನ ಬಗ್ಗೆ ೨ನೆ ಕಾಲ್ಸಿನಲ್ಲಿದಾಗ ಪರ್ಯಾಪ್ತಸ್ತಕದಲ್ಲಿ (ಪ್ರಸ್ತರದ ಹೆಸರನ್ನು ಮರೆತ್ತಿದ್ದೇನೆ) ಓದಿದ ಕತೆಯನ್ನು ಹೇಳುತ್ತೇನೆ. ಮೊದಲು ಕತೆ, ಆನಂತರ ಹೃಸ್ವಾಲಿನಲ್ಲಿ ಓದಿದ ನಾರಣಪ್ಪನ ಪದ್ಧಗಳನ್ನು, ಇತರರು ಬರದ ಮಹಾಭಾರತದ ಕತೆಗಳನ್ನು ನೆನಪಿನಿಂದ ಕೆದಕಿ. ಅವುಗಳ ಮೂಲ ನುಡಿಗಳನ್ನು ಗದಗು ಭಾರತದಲ್ಲಿ ಹುಡುಕಿ, ಉದ್ದರಿಸಿ ಬರೆಯುತ್ತೇನೆ. ಅಧ್ಯವನನ್ನು ಕೊಡುತ್ತೇನೆ. ಇಲ್ಲಿ ಹೇಳಿದ ಎಲ್ಲ ಪ್ರಕರಣಗಳಲ್ಲಿ ಮುಖ್ಯ ನುಡಿಗಳನ್ನು ಮಾತ್ರ ಬರೆಯುತ್ತೇನೆ. ಈ ಲೇಖನವು ಸ್ವಲ್ಪ ದೀಘ್ರವಾಗಿದೆ ಎಂದು ಗೊತ್ತು, ಹೃಸ್ವ ಮಾಡಿದರೆ ನಾರಣಪ್ಪನಿಗೆ ಅಪಚಾರವಾಗಬಹುದೆಂದು ಹೆಡರಿ ಹಾಗೆ ಮಾಡಲಿಲ್ಲ. ಲೇಖನ ದೀಘ್ರವಾಗಿದ್ದರೆ ಕಿರು ಪರಿಚಯ ಎನ್ನುವುದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ಗದಗು ಭಾರತದಂತಹ ಶ್ರೇಷ್ಠ ಕಾವ್ಯಕ್ಕೆ ಈ ಪರಿಚಯ ಕಿರಿದಾದದ್ದೇ! ನಾನೇನು ವಿದ್ಯಾಂಸನಲ್ಲ, ಪಂಡಿತನಂತೂ ಮೊದಲೇ ಅಲ್ಲ, ಕನ್ನಡ ಸಾಹಿತ್ಯದ ಮೇಲಿರುವ ಅಪ್ರತಿಮುಗೌರವದಿಂದಾಗಿ ಈ ಕೆಲಸವನ್ನು ಕ್ಷೇತ್ರಾಂತಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ. ಈಗ ವ್ಯೇದ್ಯವಿಜ್ಞಾನದ ಮಾಸಿಕಗಳಿಗೆ ಬರೆಯುತ್ತಾ ನನ್ನ ಪೂರ್ಣಪ್ರಸರಣಗಳ ಮುಣವನ್ನು ತೀರಿಸುತ್ತಾ ಇದ್ದೇನೆ. ನನ್ನ ಚಿರಂಜಿಲಿಗಳು ಚಿಕ್ಕವರಿದಾಗ ಅವರಿಗೆ ಲೆಕ್ಕ, ವಿಜ್ಞಾನ, ಇಂಗಿಣಿಯರಿಂದ ಕಲೆಸಿ ನನ್ನ ಶಾಲಾ ಮಾಸ್ತರುಗಳ ಮುಣ ತೀರಿಸಿಕೊಂಡೆ. ಆದರೆ ಅವರಿಗೆ ಕನ್ನಡ ಕಲಿಸುವ ಪ್ರಮೇಯವೇ ಬಂದಿರಲಿಲ್ಲ. ಬಂದಾಗ, ಅವರು ಉಡುಪಿಯ ಶಾಲೆಯಾಂದರ ಹಾಸ್ತಲ್ಲಿ ಸೇರಿಬಿಟ್ಟಿದ್ದರು. ಈಗ ಕನ್ನಡದಲ್ಲಿ ಬರದು, ನನ್ನ ಕನ್ನಡ ಪಂಡಿತರ ಮುಣಭಾರ ತೀರಿಸಿದ್ದಲ್ಲಿ ಮೇಲೆ ಹೋದಾಗ ಅವರಿಗೆಂತು ಮೊಗ ತೋರಿಸಬಲ್ಲ? ಬಗ್ಗೆ ಬರೆಯಲು ಕುಮಾರವಾಸನಂತಹ ಕವಿಯ ಕಾವ್ಯವಲ್ಲದೆ ಮತ್ತಾರ ಕಾವ್ಯ ಯೋಗ್ಯ? ಮಹಾಭಾರತದ ಕತೆ ಎಲ್ಲಾರಿಗೂ ಗೋತ್ತಿದೆ. ಆದುದರಿಂದ ಅದಕ್ಕೆ ಪಾರಮುಖತೆಯನ್ನು ಕೊಡುವುದಿಲ್ಲ. ಈ ಕತೆಯಲ್ಲಿ ನಾರಣಪ್ಪನು ಹೇಗೆ ಪಣಿಸಿದಾನ್ನು ವಣಿಸಿದಾನ್ನೆ. ಅವನ ಶೈಲಿ ಏನು, ಪಾತ್ರಗಳನ್ನು ಯಾವ ರೀತಿಯಲ್ಲಿ ಚಿತ್ರಿಸಿದಾನೆ ಎಂಬುದನ್ನು ಅವನ ಕೆಲವು ನುಡಿಗಳನ್ನೇ ಉದ್ದರಿಸಿ ಹೇಳಿ, ಓದುಗರಲ್ಲಿ ಇಡೀ ಗದಗು ಭಾರತವನ್ನು ಓದುವ ಆಸಕ್ತಿಯನ್ನು ಹುಟ್ಟಿಸುವುದು ನನ್ನ ಪ್ರಯತ್ನ. ಈ ಕಾವ್ಯವು ಸುಲಲಿತ ಕನ್ನಡದಲ್ಲಿದೆ. ವಿವಿಧ ಪಾಠಾಂತರಗಳಿಂದ ಗದಗು ಭಾರತದ ಅನೇಕ ಪ್ರತಿಗಳು ಪ್ರಕಾಶಿತವಾಗಿವೆ ಎಂದು ನಾವು ನೆನಪಿಟ್ಟುಕೊಳ್ಳಬೇಕು.

Corresponding Author:
Dr. M Govind Pai
A 403, Pride Enchanta,
Mysore Road, Opp BHEL,
Dipanjalinagar, Bangalore,
Karnataka, India

ಮುಖ್ಯ ಪದಗಳು: ನಾರಣಪ್ಪ, ಕುಮಾರವಾಸ, ಗದಗು ಭಾರತ, ಕನ್ನಡ ಭಾರತ

ಹೀರಿಕೆ

ನಾರಣಪ್ಪನು ಹುಟ್ಟಿದ್ದು ಶ.ಶ. 1230 – 35 ರ ಒಳಗೆ ದಾರವಾಡದ ಹತ್ತಿರದ ಗಾಮ ಕೋಳಿವಾಡದಲ್ಲಿ, ಅವನು ಒದು ಬರಹ ತಿಳಿದವನಲ್ಲ, ನಿರಕ್ಷರಕ್ಕೂ ಅಲ್ಲಲ್ಲಿ ಕೆಲಸಮಾಡಿಕೊಂಡು ಹೊಟ್ಟೆಹೊರೆಯುತ್ತಿದ್ದು. ಒಂದು ರಾತ್ರಿ ಅವನಿಗೆ ಕನಸಿನಲ್ಲಿ "ನೀನು ಗದುಗಿನ ವೀರನಾರಾಯಣನ ಜಾತ್ರೆಗೆ ಹೋಗು" ಎಂದು ಯಾರೋ ಹೇಳಿದಂತೆ ಭಾಸವಾಯಿತು. 'ಹನೋ' ಎಂದು ಸುಮುದ್ರಿ. ನಾಲ್ಕೆದು ರಾತ್ರಿ ಕನಸಿನಲ್ಲಿ ಹಿಗೆಯೇ ಕೇಳಿಸಿಕೊಂಡಾಗ, ಭಲಹಿಡಿದು ಜಾತ್ರೆಗೆ ಹೋದೆ. ಅಲ್ಲಿ ಹೋಗಿ ಏನು ಮಾಡಬೇಕೆಂದು ಕನಸಿನಲ್ಲಿ ಯಾರೂ ಬೋಧಿಸಿದ್ದಿಲ್ಲ, ಹಾಗಾಗಿ ಅಲ್ಲಿ ಇಲ್ಲಿ ಅಡ್ಡಾಡಿದ, ಉತ್ಸವ ನಡೆಯುವಲ್ಲಿ ಹೋದೆ, ಸಮಾರಾಥನೆಯಲ್ಲಿ ಉಂಡ, ಸಂತೆಯಲ್ಲಿ ತಿರುಗಾಡಿದ, ಎಲ್ಲಿಯೂ ಅವನಿಗೆ ಏನೂ ಸ್ವಾರಸ್ಯ ಕಾಣಲಿಲ್ಲ. ಕೊನೆಗೆ ಪ್ರಸಾದ ಹಂಚುವಲ್ಲಿ ಹೋದೆ. ಅಲ್ಲಿ ಎಲೆಗಳನ್ನು ಜೋಡಿಸಿ, ದೊನ್ನೆಗಳಿಂತೆ ಮಾಡಿ ಅದರಲ್ಲಿ ಪಾಯಸವನ್ನು ಹಂಚುತ್ತಿದ್ದರು. ಚಿಕ್ಕ ಹುಡುಗನೊಬ್ಬ, "ನನಗೆ ತುಂಬಾ ಪಾಯಸಬೇಕು, ದೋಡ್ಡ ದೊನ್ನೆಯಲ್ಲಿ ಕೊಡಬೇಕು" ಎಂದು ಹತ್ತಿಡಿಯುತ್ತಿದ್ದು. ಅದನ್ನು ಕೇಳಿ ಅಲ್ಲಿಯವರೊಬ್ಬರು, "ಹನೋ, ನಿನಗೆ ದುಯೋಧನನಿಗಿಂತ ಹೆಚ್ಚಿನ ಭಲವೇ?" ಎಂದು ಗದರಿಸಿದರು. ಇದನ್ನು ಕೇಳಿದ ವೃದ್ಧನೊಬ್ಬನು ಕಣ್ಣಲ್ಲಿ ನೀರುತ್ತಂದುಕೊಂಡು ಅಲ್ಲಿಂದ ಎದ್ದು ಹೋದೆ, ಇದನ್ನು ನಾರಣಪ್ಪನು ಗಮನಿಸಿಕೊಂಡು, ಅವನನ್ನು ಹಿಂಬಾಲಿಸಿ. "ಸ್ವಾಮಿ, ದುಯೋಧನನನನನ್ನು ಹಿಗೆಳಿದಾಗ ತಮಗೇಕೆ ದುಃಖವಾಯಿತು?" ಎಂದು ಕೇಳಿದ. "ಹನೂ ಇಲ್ಲಾಪ್ಪ, ಕಣ್ಣಲ್ಲಿ ಕಸಬಿತ್ತು" ಎಂದು ಜಾರಿಕೊಳ್ಳಲು ಆ ವೃದ್ಧ ಯತ್ನಿಸಿದ. ಆದರೆ ನಾರಣಪ್ಪ ಹೇಳಲೇಬೇಕೆಂದು ಪಟ್ಟಿಹಿಡಿದಾಗ "ನಾನು ದುಯೋಧನನ ಮಿತ್ರ ಅಶ್ವತ್ಥಾಮ" ಎಂದು ಒಲ್ಲದ ಮನಸ್ಸಿನಿಂದ ಅವನು ಒಪ್ಪಿಕೊಂಡ. ಅಶ್ವತ್ಥಾಮ ಅಂದರೆ ಕೌರವ ಪಾಂಡವರ ಶಸ್ತ್ರಗುರು ದೂರಾಚಾರ್ಯರ ಮಗ, ಆತ ಚಿರಂಜಿವಿ. ಮರಣವಿಲ್ಲದವ. ದುಯೋಧನನಿಗೆ ಕಣ್ಣ ಮತ್ತು ಅಶ್ವತ್ಥಾಮರು ಅತ್ಯಂತ ಪ್ರಿಯ ಮಿತ್ರರು. ದುಯೋಧನನು ಪ್ರಾಣವನ್ನು ಬಿಡುವಾಗ ಬಳಿಯಿದ್ದವನು ಅಶ್ವತ್ಥಾಮ ಒಬ್ಬನೇ. ಅಶ್ವತ್ಥಾಮನೋಡನೆ ನಾರಾಣಪ್ಪನು ತನಗೆ ಮಹಾಭಾರತದ ಕಥೆಯನ್ನು ಸಂಪೂರ್ಣವಾಗಿ ಹೇಳಬೇಕೆಂದು ಪರಿಪರಿಯಾಗಿ ಬೇಡಿಕೊಂಡಾಗ

ಅವನು ಬಗ್ಗೆಬೇಕಾಯಿತು. ಮಾರನೇ ದಿನದಿಂದ ಪ್ರತಿದಿನ ನಸುಕಿನಲ್ಲಿ ನಾರಣಪ್ಪನು ಕರೆಯಲ್ಲಿ ಮಿಂದು, ಒದ್ದು ಬಟ್ಟೆಯನ್ನುಟ್ಟು, ಶ್ರೀ ವೀರನಾರಾಯಣನ ಸನ್ನಿಧಿಗೆ ಬರಬೇಕೆಂದೂ, ಅಲ್ಲಿ ಒಂದು ಬಿಳಿಬಟ್ಟೆಯ ಪರದೆಯನ್ನು ಹಾಕಬೇಕೆಂದೂ, ಅದರಿಬ್ಬದಿಯಲ್ಲಿ ಒಬ್ಬರಿಗೊಬ್ಬರು ಕಾಣದಂತೆ ಕೂತಿದ್ದಾಗ ಅಶ್ವತ್ಥಾಮನು ಕಥೆಯನ್ನು ಹೇಳಬೇಕೆಂದೂ, ನಾರಣಪ್ಪನು ಕೇಳಬೇಕೆಂದೂ ಎನ್ನುವ ಏಷಾರ್ಥಾಯಿತು.

ಅದೇ ಪ್ರಕಾರ ಮರುದಿನ ನಾರಣಪ್ಪನು ಪರದೆಯ ಈಚೆ ಕೂತಾಗ ಆಚೆ ಕಡೆಯಿಂದ ಅಶ್ವತ್ಥಾಮನ ಕಂಚಿನ ಕಂಠದಿಂದ ಭೋಗ್ರರೆವ ಅಲೆಗಳಿಂತೆ ಮಹಾಭಾರತದ ಕತೆಯು ಹೊರಹೊಮ್ಮಿತು. ಇದನ್ನು ಕೇಳಬೇಕೆಂದು ನಾರಣಪ್ಪನ ಮೈಯಲ್ಲಿ ವಿದ್ಯಾಪ್ರಾಂಚಾರವಾದಂತಾಗಿ ಅಪೂರ್ವ ವಿದ್ವಾತ್ತು. ಪಾಂಡಿತ್ಯ ಅವನಲ್ಲಿ ಉಂಟಾಯಿತು. ಆ ಕ್ಷಣದಿಂದಲೇ ಅವನು ತನ್ನ ಆಡು ಭಾವ ಹಳೆಗನ್ನಡ ಮಿಶ್ರಿತ ಕನ್ನಡದಲ್ಲಿ, ಭಾಮಿನಿ ಷಟ್ಪದಿ ಭಂದಸ್ಸಿನಲ್ಲಿ ಈಗ ನಾವು "ಗದಗು ಭಾರತ" ಅಥವಾ "ಕನ್ನಡ ಭಾರತ" ಎಂದು ಕರೆಯುತ್ತಿರುವ ಗ್ರಂಥವನ್ನು ರಚಿಸಿದನೆಂದು ನನ್ನ ಪರ್ಯಾಪ್ತಸ್ತಕದಲ್ಲಿದ್ದ ಪಾಠದಿಂದ ನಮಗೆ ತಿಳಿದುಬರುತ್ತದೆ.

ಇದೇ ರೀತಿ ಹತ್ತು ದಿನಗಳ ವರೆಗೆ ನಡೆದಾಗ ನಾರಣಪ್ಪನು ಮಹಾಭಾರತದ ಮೋದಲ ಹತ್ತು ಪರವರ್ತನೆಯನ್ನು ಬರೆದನು. ಕೊನೆಯ ಪರವರ್ತನೆಯಾದಿಯಲ್ಲಿ ಬರೆದ ಮೇಲೆ ಅವನಿಗೆನ್ನುಸಿತೋ. ಎದ್ದು ನಿಂತು ಪರದೆಯ ಆಚೆ ನೋಡಿದ. ಆ ಬದಿಯಲ್ಲಿದ್ದ ದೃಶ್ಯವನ್ನು ನೋಡಿ ಬೆರಗಾದ. ಅವನ ಮುಂದೆ ಇಡೀ ಕುರುಕ್ಕೇತ್ತಬೇ ಇತ್ತು. ಅದರ ವಿಹಂಗಮ ನೋಟವನ್ನು ನೋಡಿದ. ಎಲ್ಲಾಲ್ಲಿ ನೋಡಿದರೂ ಹೆಣಗಳು, ಗಾಯಾಳುಗಳು, ಅವರ ನೋವಿನ ರೋದನ, ಹಂಗಸರ, ಮಕ್ಕಳ ಆಕ್ರಂದನ, ರಕ್ತದ ಹೋಳಿ, ಲಿನಾಶದ ತಾಂಡವ. ಇದನ್ನು ಕಂಡು ಹೋಹಾರಿ ಮೂರ್ಖಹೋದ. ತಿಳಿವು ಬಂದಾಗ ಅವನ ಮುಂದೆ ಪರದೆಯಲ್ಲದೆ ಮತ್ತೇನೂ ಇರಲಿಲ್ಲ. ಆ ಕ್ಷಣವೇ ಅವನ ಕವಿತಾ ಶಕ್ತಿ ಬತ್ತಿಹೋಯಿತು. ಆನಂತರ ಅಶ್ವತ್ಥಾಮನನ್ನು ಆತ ಕಂಡದ್ದೂ ಇಲ್ಲ, ಅವನು ಬಂದದ್ದೂ ಇಲ್ಲ.

ಈ ಕತೆಯ ಅನೇಕ ರೂಪಾಂತರಗಳನ್ನು ನಾನು ಓದಿದ್ದೇನೆ ಮತ್ತು ಕೇಳಿದ್ದೇನೆ. ನಾರಣಪ್ಪನು ಒಂದು ಬರಹ ತಿಳಿದವನು, ಒಂದರಲ್ಲಿ ಶಾಸುಭೋಗನಾಗಿದ್ದವನು ಎನ್ನುವವರು ಕೆಲವರು, ಅವನ ಕನಸಿನಲ್ಲಿ ಬಂದವನು ಅಶ್ವತ್ಥಾಮನೆ ಎನ್ನುತ್ತಾರೆ ಮತ್ತಿತರರು. ಅಲ್ಲ, ಅವನು ವೀರನಾರಾಯಣನೇ ಎಂದವರೂ ಇದಾರೆ.

ನಾರಣಪ್ಪನು ಕೃಷ್ಣದೇವರಾಯನ ಕಾಲದವನು ಎಂದು ಪ್ರತಿಪಾದಿಸಿದವರು ಹಲವರು. ಅಶ್ವತ್ಥಾಮನಿಂದ ಕತೆಯನ್ನು ಕೇಳಿ ಸಾಯಂಕಾಲ ತನ್ನ ಸೈಹಿತನಿಂದ ನಾರಣಪ್ಪನು ಕಾವ್ಯವನ್ನು ಬರೆಸಿದನೆಂದೂ, ಗದಾಯುದ್ಧದ ರಚನೆಯಾದ ಬಳಿಕ ಅಶ್ವತ್ಥಾಮನ ವಿಚಾರವನ್ನು ಅವನೊಡನೆ ಹೇಳಿದಾಗ ಅಲ್ಲಿಯೇ ಕುಸಿದುಬಿದ್ದು ಸತ್ತನೆಂದೂ ಒಂದು ಅಭಿಪ್ರಾಯವಿದೆ. ಗದಾಯುದ್ಧದಲ್ಲಿ ದುರೋಧನನ ಮರಣಾನಂತರ ಅಶ್ವತ್ಥಾಮನಿಗೆ ಮುಂದಿನ ಷಟನೆಗಳಲ್ಲಿ ಆಸಕ್ತಿ ಹೊರಟು ಹೋರ್ಯಿತು. ಹೀಗಾಗಿ ಅವನಿಗೆ ಗದಾಪರವದ ತನಕ ಮಾತ್ರ ಕತೆ ಹೇಳಲು ಸಾಧ್ಯವಾಯಿತೆಂದೂ ಹೇಳುತ್ತಾರೆ.

ಉಪಪಾಂಡವರನ್ನು ಹತ್ಯಾಕಾರಿ ಪಾಪಕ್ಕೆ ಶಿಕ್ಷ್ಯಯಾಗಿ ಅಶ್ವತ್ಥಾಮನ ತಲೆಯಿಂದ ಮಣಿಯನ್ನು ಕೃಷ್ಣನು ತೆಗಿಸಿದ ನಂತರ ಮತಿಭಾಂತನಾಗಿ ತಿರುಗಾಡುತ್ತಿದ್ದ ಅವನು ಮಹಾಭಾರತದ ಕತೆಯನ್ನು ಇಷ್ಟು ವಿಸ್ತಾರವಾಗಿ ಹೇಗೆ ಹೇಳಿದನೆಂದು ಸಂದೇಹಮಾಡಿದವರೂ ಇದ್ದಾರೆ. ಅಭಿಪ್ರಾಯ, ವಿಚಾರಗಳು ಹೇಗೂ ಇರಲೀ, ನಾರಣಪ್ಪನು ಬರೆದ ಕಾವ್ಯವು ಅತ್ಯೇ ಉತ್ಕೃಷ್ಟು ಎಂಬುದು ನಿರ್ವಿವಾದ.

ತಾನು ಮತ್ತು ತನ್ನ ಕಾವ್ಯದ ಬಗ್ಗೆ²

ಈ ಗ್ರಂಥದ ಮೂದಲ ಪರವ ಆದ ಪರವದಲ್ಲಿ ನಾರಣಪ್ಪನು "ಕುಮಾರವಾಸ" ಎಂಬ ಬಿರುದನ್ನು ತನಗೆ ತಾನೇ ಕೊಡುತ್ತಾನೆ ಮತ್ತು ತನ್ನನೂ, ತನ್ನ ಕಾವ್ಯವನೂ ಹೊಗಳುತ್ತಾನೆ. ಅದೇನೂ ತಪ್ಪಲ್ಲ. ಅನೇಕ ಮಹಾಕವಿಗಳು ತಮ್ಮ ಗ್ರಂಥದ ಆದಿಯಲ್ಲಿ ತಮ್ಮನ್ನೂ, ತಮ್ಮ ಇಷ್ಟದೇವತೆಗಳನ್ನೂ, ಗ್ರಂಥವನ್ನೂ, ಗುರುಗಳನ್ನೂ ಅಧವಾ ತಮಗೆ ಆಶಯಕೊಟ್ಟ ರಾಜ ಮಹಾರಾಜರುಗಳನ್ನೂ ಹೊಗಳುವುದು, ಸ್ತುತಿಸುವುದು ಸಾಮಾನ್ಯ ನಾರಣಪ್ಪನೂ ಅದನ್ನೇ ಮಾಡಿದಾನೆ. ಆದಿಕವಿ ಪಂಪನೂ ಪಂಪ ಭಾರತದ (ವಿಕ್ರಮಾಜುನವಿಜಯ) ಪ್ರಥಮ ಆಶಾಸದ ನುಡಿ 1 - 51ರಲ್ಲಿ ಚಾಳುಕ್ಯ ವಂಶವನ್ನೂ, ಇಮ್ಮಡಿ ಅರಿಕೇಸರಿ ರಾಜನನ್ನೂ ಬಹುವಾಗಿ ಹೊಗಳಿ ಅವನನ್ನು ಅಜ್ಞಾನನಿಗೆ ಹೋಲಿಸಿದ್ದಾನೆ.

ಈಗ ನನಗೆ ದೊರಕಿರುವ ಗದಗು ಭಾರತದ ಪ್ರತಿಗಳು ಮೈಸೂರಿನ ಗವರ್ನರ್‌ಮೆಂಟ್ ಬರಿಯಂಟ್‌ಲ್ ಪ್ರೆಸ್ ಮತ್ತು ಮೈಸೂರು ವಿಶ್ವವಿದ್ಯಾಲಯದವರು 1910 - 40 ರ ದಶಕದಲ್ಲಿ ಪ್ರಕಟಿಸಿದ ಪ್ರತಿಗಳು. ಅವು ಅನೇಕ ಸಂಪುಟಗಳಲ್ಲಿವೆ ಮತ್ತು ಅವುಗಳನ್ನು ಬೇರೆ ಬೇರೆ ಪಂಡಿತರು ಸಂಪಾದನ ಮಾಡಿದ್ದಾರೆ. ಅವುಗಳಲ್ಲಿ ಹಳೆಗನ್ನಡ ಸ್ವಲ್ಪ ಹೆಚ್ಚೆ ಇದೆ. ಮೂದಲ ಪರವ ಆದಿಪರವದ ಹೀರಿಕಾ ಸಂಧಿಯಲ್ಲಿ ನಾರಣಪ್ಪನು ತನ್ನನ್ನು ಮತ್ತು ತನ್ನ ಕೃತಿಯನ್ನು ಎಷ್ಟು ಸುಂದರ

ಶ್ರೇಣಿಯಲ್ಲಿ ಹೊಗಳುತ್ತಾನೆ ಎಂದು ನೋಡಿ.

ಕೃತಿಯು ಸತ್ಯಾರ್ಥಕರಕೆ ಭಾ ರತಕೆ ಮಂಜುಳಮಂಜರಿಯು ಮಹ ಕೃತಿಗೆ ನಾಯಕನಾದ ಗದುಗಿನ ವೀರನಾರಾಯಣ |
ನುತ್ತುಮಾರವಾಸಮನಿಯೀ ಕೃತಿಗೆ ಕತುವವನಲ್ಲಿ ಸದರೀ ಕೃತಿಚಮತ್ತುತ್ತಿಯನಿಸದೇತಕೆ ಸೂರಿ ಸಭೆಯೊಳಗೆ || 13 || (ಆದಿಪರವ, ಹೀರಿಕಾ ಸಂಧಿ)
ವೀರನಾರಾಯಣನ ಸುಕವಿಕು ಮಾರವಾಸರಚನಾಕೃತಿಯ ಕೇಳುವ ಸೂರಿಗಳು ಸನಕಾದಿಗಳು ಜಂಗಮಜನಾದರ್ವನರು || 14 ನ ನುಡಿಯ ಮೂದಲ ಭಾಗ || (ಆದಿಪರವ, ಹೀರಿಕಾ ಸಂಧಿ)

ಈ ಕೃತಿಯು ಕಣಾರ್ಥಕರಕೆ ಮತ್ತು ಭಾರತಕ್ಕೆ ಕಣಾನಂದಕರವಾಗಿರುವ ಹೊಸ ಕಾವ್ಯವು. ಇದರ ನಾಯಕನು ವೀರನಾರಾಯಣ (ಕೃಷ್ಣ). ಬರೆದವನು ಕುಮಾರವಾಸ, ಅಂದ ಮೇಲೆ ಪಂಡಿತರ ಸಭೆಯಲ್ಲಿ ಇದು ಚರ್ಮತಾಂತ ಕೃತಿ ಏಕಾಗಲಾರದು? ಮಂಜುಳವೆಂದರೆ ಕೇಳಲು ಇಂಪಾದ ಮತ್ತು ಮಂಜರಿಯೆಂದರೆ ಹೊಗುಚ್ಚ ಅಧವಾ ಚಿಗುರುತ್ತಿರುವ ಮೌಗು. ಹೀಗ ಮಂಜುಳಮಂಜರಿಯೆಂದರೆ ಶಾವ್ಯವಾದ ಹೊಸ ಕಾವ್ಯ ಎಂಬ ಅಧರ ಕೊಟ್ಟಿದ್ದೇನೆ. ವೀರನಾರಾಯಣನ ಶ್ರೀಷ್ಟ ಕಲಿ ಕುಮಾರವಾಸನು ರಚಿಸಿದ ಈ ಕೃತಿಯನ್ನು ಕೇಳುವವರು ಲಿದ್ದಾಂಸರು, ಸನಕಾದಿ ಮುನಿಗಳು ಮತ್ತು ಜಂಗಮ ಜನಾದರ್ವನರು.

ತನ್ನ ಕಾವ್ಯದ ಗುಣಮಟ್ಟಗಳನ್ನು ಮತ್ತು ಇತರ ಸಮಕಾಲೀನ ಕಾವ್ಯಗಳೆಂದನೆ ತುಲನೆ ಹೇಗೆ ಮಾಡಿದ್ದಾನೆ ನೋಡಿ. ತನ್ನ ಮಹಾಭಾರತವು ಇತರ ಕಾವ್ಯಗಳಿಗೆ ಗುರು ಸಮಾನ ಎಂದಿದ್ದಾನೆ.

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀಶ್ವ
ರರ ತತ್ತ್ವವಿಚಾರ ಮಂತ್ರಿಜನಕೆ ಬುದ್ಧಿಗುಣ |
ವಿರಹಿಗಳ ಶ್ರಾಂಗಾರ ಲಿದಾ
ಪರಿಣಿತರಲಂಕಾರ ಕಾವ್ಯಕೆ
ಗುರುವನಲು ರಚಿಸಿದ ಕುಮಾರವಾಸ ಭಾರತವೆ || 17 || (ಆದಿಪರವ, ಹೀರಿಕಾ ಸಂಧಿ)

ರಾಜರಿಗೆ (ಕೃತಿಯರಿಗೆ) ಈ ಕಾವ್ಯವು ಶೌಯು, ಬ್ರಾಹ್ಮಣರಿಗೆ ಶ್ರೀಷ್ಟ, ವೇದಗಳ ಸಾರ, ಯೋಗಿಗಳಿಗೆ ತತ್ತ್ವವಿಚಾರ, ಮಂತ್ರಿಗಳಿಗೆ ಬುದ್ಧಿವಾದ, ವಿರಹಿಗಳಿಗೆ ಶ್ರಾಂಗಾರ ರಸ, ಲಿದ್ದಾಂಸನರಿಗಿದು ಅಲಂಕಾರ

ಪ್ರಯೋಗ. ಕಾವ್ಯಗಳಿಗಿಲು ಗುರು ಸಮಾನವಾದ ಗ್ರಂಥ ಎಂಬ (ಮಹಾ)ಭಾರತವನ್ನು ಕುಮಾರವಾಃಸನು ರಚಿಸಿದನು. ತಾನು ಓದು ಬರಹ ತೀಳಿದವನಲ್ಲ ಎಂದು ಕುಮಾರವಾಃಸನು ಹೀಗೆ ವಿವರಿಸಿದಾಗೆ.

ಹಲಗೆ ಬಳಿಪವ ಹಿಡಿಯದೊಂದ
ಗ್ರಂಥ ಪದವಿಟ್ಟಳಪದೊಂದ
ಗ್ರಂಥ ಪರರೋಡ್ವದ
ಕೊಳೆದೊಂದಗ್ರಂಥಿಕೆ ।
ರೀತಿಯ
ಬಳಿಸಿ ಬರೆಯಲು ಕಂಠಪತ್ರದ
ಉಲುಹುಗೆಡದಗ್ರಂಥಿಕೆ ಎಂಬೀ
ಬಲುಹು ಸಲುವುದು ವೀರನಾರಾಯಣನ
ಕಿಂಕರಗೆ ॥ 19 ॥ (ಆದಿಪರ್ವ, ಪೀರಿಕಾ ಸಂಧಿ)

ಸ್ನೇಹು, ಕಡ್ಡಿ ಹಿಡಿಯಲಿಲ್ಲ (ಶಾಲೆಗೆ ಹೋಗಲಿಲ್ಲ), ಒಮ್ಮೆ ಒಂದು ಶಬ್ದವನ್ನು ಬರೆದು ತಿದ್ದಲಿಲ್ಲ, ಮತ್ತೊಂದು ಶೈಲಿಯನ್ನು ಅನುಸರಿಸಿಲ್ಲ, ತಪ್ಪು ತಪ್ಪು ಬರೆದು ತಾಳಿಗರಿಗಳನ್ನು ಹಾಳಿಗೆಡವಿಲ್ಲ ಎಂಬ ಕೀರ್ತಿಯು ವೀರನಾರಾಯಣನ ಭಕ್ತನಿಗೆ ಸಲ್ಲತ್ತದೆ. ಇಲ್ಲಿ ತಾಳಿಗರಿಗೆ ‘ಕಂಠಪತ್ರ’ ಎನ್ನುವ ಬದಲು ‘ಕಂಟಪತ್ರ’ ಎನ್ನುಬೇಕು ಎಂದು ನನಗೆ ತೋರುತ್ತದೆ. ‘ಕಂಟಪತ್ರ’ ಎಂದರೆ ಕಂಟಪೂ ಪತ್ರಪೂ ಎಂದು ದ್ವಾಂಡ್ವ ಸಮಾಸವಾಗುತ್ತದೆ. ‘ಕಂಟ’ ಅಂದರೆ ತಾಳಿಗರಿಯ ಮೇಲೆ ಬರೆಯಲು ಉಪಯೋಗಿಸುವ ಚೂಪಾದ ಮೊನೆಯುಳ್ಳ ಕಬ್ಬಿಣಿ ಲೇಖನಿ¹² ಮತ್ತು ‘ಪತ್ರ’ ಅಂದರೆ ತಾಳಿಗರಿ. ಕುಮಾರವಾಃಸನು ವಿದ್ಯಾವಂತನು ಎನ್ನುವವರು “ಹಲಗೆ ಬಳಿಪವ ಹಿಡಿಯದೊಂದಗ್ರಂಥಿಕೆ” ಅಂದರೆ ಮೊದಲು ಹಲಗಿಯ ಮೇಲೆ ಬರೆದು ಸರಿಯೋ ತಪ್ಪೋ ಎಂದು ನೋಡಿ, ತಪ್ಪಾದರೆ ತಿದ್ದಿ, ಮತ್ತೆ ತಾಳಿಗರಿಯ ಮೇಲೆ ವರ್ಗಾಯಿಸಲಿಲ್ಲ. ನೇರವಾಗಿ ತಾಳಿಗರಿಯ ಮೇಲೆಯೇ ಬರದೆ ಎನ್ನುತ್ತಾರೆ.

“ಗದುಗಿನ ವೀರನಾರಾಯಣನೇ ಕವಿ ಲಿಪಿಕಾರ ಕುವರವಾಃಸ್” ಎಂದು ಮೈಸೂರು ವಿಶ್ವವಿದ್ಯಾಲಯದವರು 1960 - 70 ರ ದಶಕದಲ್ಲಿ ಪ್ರಕಟಿಸಿದ ಪ್ರತಿಯೊಂದರಲ್ಲಿ ಓದಿದ ನೆನಪು. ಆ ಪ್ರತಿ ಈಗ ನನ್ನಲ್ಲಿಲ್ಲ. ಮೇಲೆ ಹೇಳಿದ ಅನೇಕ ಸಂಪುಟಗಳ ಪ್ರತಿಗಳಲ್ಲಿ ಈ ವಾಕ್ಯವು ನನಗೆ ಕಂಡಿಲ್ಲ.

ಭೀಮನ ಹಂಡುಗಾಟ ಮತ್ತು ತುಂಟಾಟ²

ಭೀಮನು ಚಿಕ್ಕಂದಿನಲ್ಲಿ ತುಂಬಾ ತುಂಟನಾಗಿದ್ದ ಮತ್ತು ಕೌರವರನ್ನು ಆಟದ ನೆಪಡಲ್ಲಿ ಗೋಳಾಡಿಸುತ್ತಿದ್ದ ಕುಮಾರವಾಃಸನು ಇದನ್ನು ಹೇಗೆ ಹೇಳಿದಾಗೆನೆಂದು ಚುಟುಕಾಗಿ ನೋಡುವ.

ಇದರೊಳೆಬ್ಬನೆ ಭೀಮನನಿಬರ ಸೆದೆವ ತಾ ಸೋತೊಡೆ ಲಿಭಾಡಿಸಿ ಕೆದಱುವನು ಗೆದ್ದ್ವೋಡಿದರೆ ಬೆಂಬತ್ತಿ ಹಿಡಿದೆಳೆದು ।

ಸೆದೆದು ಬಿಡುವನು ಮುನ್ನ ಭೀಷಣ ಗೊದಣ್ಣ ದೂರುವನಿವನು ಮಗುಳೊಂದು ದುದಿನ ಸಂಗಡವಿಹರು ತಾ ವ್ರೋಂದಾಗಿ ಮಣಿಕೊಳಿಸಿ ॥ 3 ॥ (ಆದಿಪರ್ವ, ಸಂಭವಪರ್ವ, ಸಂಧಿ 13)

ಕೆಣಕಿ ದುಯೋಽಧನನನನತ್ತಿಯ ಹಣೆದು ಹೂಯ್ಯನು ನಿಮ್ಮನೂರ್ವವರ ಬಣಗುಗಳಿಗೆಗೆಡುಗಾಲ ತೊಡರಿದೆ ಬನ್ನಿ ನೀವೆನುತ್ತ ।

ಗುಣವ ನುಡಿದೊಂದಾಗಿ ಕೆಳಗೊಂದಣಿಸುತ್ತೆ ಮೈಮಣಿಸಿ ಮಣಿಯಲ್ಲಿ ಕುಣಿದು ಹರಿವನು ಭೀಮನಾದುಯೋಽಧನಾದಿಗಳ ॥ 4 ॥ (ಆದಿಪರ್ವ, ಸಂಭವಪರ್ವ, ಸಂಧಿ 13)

ಇವರಲ್ಲಿ ಭೀಮನೊಬ್ಬನೇ ಎಲ್ಲಾ ಕೌರವರನ್ನು ಸೆದೆದು ಬಡಿಯುವನು. ತಾನು ಸೋತರೆ ರೂಡಿಸುವನು, ಅವರು ಗೆದ್ದು ಓಡಿದರೆ ಬನ್ನುಟ್ಟಿಂದ್ರಾಗಿ ಹಿಡಿದೆಳೆವನು. ಅವರಿಗಿಂತ ಮೊದಲೇ ಹೋಗಿ ಭೀಷಣೊಡನೆ ಕೌರವರನ್ನು ದೂರುವನು, ಕೊನೆಗೊಂದು ದಿನ ಎಲ್ಲರೂ (ಎಲ್ಲವನ್ನೂ ಮರತು) ಮೊದಲೀನಂತೆಯೇ ಎಲ್ಲರೂ ಒಂದಾಗಿರುವರು (ಮರುಕೊಳಿಸಿ = ಮೊದಲೀನಂತೆಯೇ¹⁰). ದುಯೋಽಧನನನನ್ನು ಕೆಣಕಿ, ಅವನ ತಲೆಯನ್ನು ತಿರುಚಿ (ಹಣೆದು = ತಿರುಚಿ!!) ಹೊಡೆಯುವನು. ಬನ್ನಿ, ಕ್ಷುದ್ರರಾದ (ಬಣಗು = ಕೇಳು, ಕ್ಷುದ್ರ, ಲೆಕ್ಕಿಕ್ಷುಲ್ಲದ್ವಾರಾ) ನಿಮಗೆ ಕೆಡುಗಾಲ ಬಂದಿದೆ ಎಂದು ಅವರ ಹೀನ್ಯೇಸಿ (ಗುಣ ನುಡಿದು), ತುಚ್ಚಿಕರಿಸಿ (ಕೆಳಗೊಂಡು = ಕೇಳಾಗಿ ಕಂಡು!!), ಅಣಕಿಸುತ್ತಾ, ಮರೆಯಾಗಿ ನಿಂತು, ಕುಣಿದು ಕೌರವರನ್ನು ಬಡಿಯುವನು. ಕೌರವರು ಯಾಧಿಷ್ಟಿರನೊಡನೆ, ಅಜುಂನನೊಡನೆ ಭೀಮನನ್ನು ತಡೆಯಿರಿ ಎನ್ನುವರು. ಭೀಮನು ಒಟ್ಟಿ ಪುನಃ ವಿನೋದದ ಆಟದಲ್ಲಿ ಕೌರವರನ್ನು ಸೆದೆಯುವನು.

ಅಳುತ ಧೃತರಾಷ್ಟ್ರಂಗ ಭೀಮನು ಕಳೆದ ಹಲಗಳಿಗೆ ಮೋಣಿಕಾಲ್
ಗಳಲ್ಲಿ ಘಾಯವ ನೋಡಿರ್ದೇ ನೀವೆಂದು ದೂರುವರು । 6 ರ ಪೂರ್ವಾಧಿ (ಆದಿಪರ್ವ, ಸಂಭವಪರ್ವ, ಸಂಧಿ 13)
ಮುದರಲೊಬ್ಬನೆ ಭೀಮನನಿಬರ ಸೆದೆವ ತಾ ಸೋಪಾಗಿ ಶತಕರ ತಿದಿಯ ಸುಲಿವನು

ಕಾಲಲೋರುಸುವನೊದಱೆ ಮೆಟ್ಟುವನು ।
 ಬದಿಯ ತಿವಿವನು ಬೀಣಲೋದವನು
 ಮೊದಲೆ ತಾನ್ಯತಂದು ಭೀಷ್ಣಂ
 ಗೊದಡ್ಯು ದೂಡುವ ಕೌರಪೇಂದ್ರನ ಧುರಕೆ
 ಸೆಣಸುವನು ॥ 8 ॥ (ಆದಿಪರ್ವ, ಸಂಭವಪರ್ವ,
 ಸಂಧಿ 13)
 ಮುಳ್ಳುಮೊನೆಯಲಿ ಚಿಗುರಿ ನೆತ್ತರ
 ಚೆಲ್ಲಿ ಹುಡಿಯಲಿ ಹೂರಳಿ ತಾ ಬಂ
 ದಲ್ಲಿ ಧೃತರಾಷ್ಟ್ರಂಗೆ ಭೀಷ್ಣಂಗಳುತ್ತ
 ದೂಡುವನು ।
 ಒಲ್ಲೆನೆಂದೊಡೆ ನನ್ನ ಕರೆವರು
 ಖುಲ್ಲರೆಲ್ಲರು ನಿಮ್ಮ ಮುಕ್ಕಳಿ ಗೆಲ್ಲಿರಿಗೆ
 ನಾನೊಬ್ಬಾದನೆಯೆಂದನನಿಲಜನು ॥ 9 ॥
 (ಆದಿಪರ್ವ, ಸಂಭವಪರ್ವ, ಸಂಧಿ 13)

ಕೌರಪರು ಭೀಮನು ಬೀಳಿಸಿದ ಹಲ್ಲುಗಳನ್ನು, ಮೊಳ್ಳಕಾಲುಗಳಿಗಾದ ಗಾಯವನ್ನು ಧೃತರಾಷ್ಟ್ರನಿಗೆ ತೋರಿಸಿ ದೂರುವರು. ಭೀಮನೊಬ್ಬನೇ ಚೆನ್ನಾಗಿ ನೂರು ಕೌರಪರ ಉಸಿರುಗಟ್ಟಿಸುವನು (ತಿದಿ = ಶ್ಲಾಷ್ಟ ಎಂದು ಅರ್ಥಮಾಡಬೇಕು, ಸುಲೀ = ಇರಿ ಉಟಕಾಟಿಜಜಡಿ, ಇತಭ, ಓರಣ 11). ಕಾಲಿನಿಂದ ಮೆಟ್ಟುವನು, ಕಿಬ್ಬಿದಿಯನ್ನು ತಿವಿಯವನು, ಕೆಳಗೆ ಬೀಳಲು ಒದೆಯುವನು, ಕೌರಪರಿಗಿಂತ ಮೊದಲೇ ಹೋಗಿ ದೂರು ಕೊಟ್ಟು ಮತ್ತೆ ದುಯೋಽಧನನೊಡನೆ ಕಾಳಿಗಕ್ಕೆ ನೆಪವನ್ನು ಹುಡುಕುವನು (ಧುರಕೆ ಸೆಣಸುವನು). ಮುಳ್ಳುಗಳಿಂದ ಪರಚಿಸಿ, ನೆತ್ತರು ಸುರಿಸಿ, ಧೂಳಲ್ಲಿ ಹೂರಳಾಡಿ, ತಾನು ಒಲ್ಲೆನೆಂದರೂ ದುಷ್ಪರು ತನ್ನನ್ನು (ಆಟಕ್ಕೆ) ಕರೆಯುವರು. ನಿಮ್ಮ ಮುಕ್ಕಳಿಗೆ ತಾನೊಬ್ಬ ಶತ್ರುವಾದನೇ ಎಂದು ಧೃತರಾಷ್ಟ್ರ, ಭೀಷ್ಣರನ್ನು ಕೇಳುವನು.

ಮುನ ಹಿಡಿದಲುಗಿಡೊಡೆ ಬಿಡ್ಡರು
 ಭರತಕುಲಪಾಲಕರು ನೂರ್ವರು
 ವರಮಹಾವಾತದಲೆ ತರುಫಲನಿಕರ ಬೀಣ್ಣಂತ
 ।
 ಶಿರಪೋಡೆದು ಯೆದನೊಂದು ಮೊಳ್ಳಕಾ
 ಲುಣಿದು ಕೈಗಳು ಮುಣಿದು ನೆತ್ತರು
 ಸುಣಿಯ ಧೃತರಾಷ್ಟ್ರಂಗೆ ತೋಣಿದರಳುತ್ತ
 ಘಾಯವನು ॥ 14 ॥ (ಆದಿಪರ್ವ, ಸಂಭವಪರ್ವ,
 ಸಂಧಿ 13)
 ದುರುಳಿರೆಲಪೋ ನೀವು ಭೀಮನ
 ಪರಿಯ ಬಲ್ಲಿರೆ ಜಗಳ ಬೇಡೆಂ
 ದರಸ ಬ್ಯಾದನು ತನ್ನ ಮುಕ್ಕಳ ನೋಡಿ
 ಖಾತಿಯಲಿ ।
 ಹಿರಿದು ಹಚ್ಚಿತು ವೇರ ಭೀಮಗೆ
 ಕುರುಕುಲಾಧಿಪರೋಳಿಗೆ ಬಾಲ್ಯದ
 ಭರದ ಮೊದಲಲೆ

ಕೇಳು

ಜನಮೇಜಯಮಹಿಂಪಾಲ ॥ 15 ॥ (ಆದಿಪರ್ವ,
 ಸಂಭವಪರ್ವ, ಸಂಧಿ 13)

ಒಮ್ಮೆ ಕೌರಪರು ಆಟಕ್ಕಾಗಿ ಮರವನ್ನೇರಿದರು. ಭೀಮನು ಆ ಮರವನ್ನು ಹಿಡಿದು ಅಲುಗಿಸಿದಾಗ ಬಿರುಗಳಿಗೆ ಮರದಿಂದ ಘಲಗಳು ಉದುರುವಂತೆ ನೂರು ಮಂದಿ ಭರತ ವಂಶೋದ್ಭಾರಕರೂ ಕೆಳಗೆ ಬಿಡ್ಡರು. ಒಡೆದ ತಲೆ, ನೊಂದ ಎದೆ, ಮುರಿದ ಕೈಕಾಲುಗಳಿಂದ ಸುರಿವ ನೆತ್ತರನ್ನು ಅಳ್ಳತ್ತಾ ಧೃತರಾಷ್ಟ್ರನಿಗೆ ತೋರಿಸಿದರು. ಧೃತರಾಷ್ಟ್ರನು ಸಿಟ್ಟಾಗಿ ಮುಕ್ಕಳಿಗೆ “ಮೂರ್ಖರು ನೀವು, ಭೀಮನ ನಡವಳಿಕೆ ನಿಮಗೆ ತಿಳಿದಿದೆ. ಅವನೊಡನೆ ಜಗಳ ಬೇಡ” ಎಂದು ಹೇಳಿದನು. ಹೀಗೆ ಭೀಮ ಮತ್ತು ಕೌರಪರ ನಡುವೆ ವೇರವು ಬಾಲ್ಯದಿಂದಲೇ ತೊಡಗಿ ಬೆಳೆಯುತ್ತಾ ಹೋಯಿತು. ಬಹಳ ಸುಂದರವಾಗಿ ಹಾಸ್ಯವನ್ನು ಕೂಡಿಕೊಂಡು ಕುಮಾರವ್ಯಾಸನು ಭೀಮನ ಹುಡುಗಾಟಿಕೆಯನ್ನು ವಿವರಿಸಿದಾಣನೆ.

ದೌಪದಿ ಸ್ವಯಂಪರ್:

ಲಾಕ್ಷ್ಯಗೃಹ ದಹನ ಮತ್ತು ಬಕಾಸುರನ ವರ್ಧಯ ನಂತರ ತಲೆಮರಸಿ ಬಾಹ್ಯಣರ ವೇಷದಲ್ಲಿ ತಿರುಗಾಡುತ್ತಿದ್ದ ಹಾಂಡವರು ದೌಪದಿ ಸ್ವಯಂಪರ ಮಂಟಪಕ್ಕ ಹೋಗಿ ಬಾಹ್ಯಣರ ಗುಂಪಿನಲ್ಲಿ ಕುಳಿತರು. ರಾಜಮಹಾರಾಜರುಗಳು ಮತ್ತೆಯಂತ್ರವನ್ನು ಭೇದಿಸಲು ಸೋತು ಬಿಟ್ಟರು. ಯಾಧಿಷ್ಠಿರನು ತಮ್ಮನನ್ನು ನೋಡಿ ಸನ್ನೇಮಾಡಿದಾಗ ಅಜ್ಞನನು ಮನಸ್ಸಿನಲ್ಲೇ ಯುಧಿಷ್ಠಿರ, ಕುಂತಿ ಮತ್ತು ಭೀಮರನ್ನು ನಮಸ್ಕರಿಸಿ, ಕೂತಿದ್ದ ಎಲ್ಲಾ ಬಾಹ್ಯಣರನ್ನು ನೋಡಿ. ಧೋತ್ರ, ಧರ್ಮಗಳನ್ನೂ ಸರಿಪಡಿಸುತ್ತಾ, ಮೆಲ್ಲನೆ ಎದ್ದನು. ಅವನನ್ನು ನೋಡಿ ಎಲ್ಲಾ ರಾಜರೂ, ಬಾಹ್ಯಣರೂ ಅಪಹಾಸ್ಯಮಾಡಿ ನಕ್ಕರು.

ನೋಡಿದನು ತಮ್ಮನನು ಸನ್ನೆಯ ಮಾಡಿದೊಡೆ ಕೈಕೊಂಡನವನಿಪ ಕೂಡಿ ಕುಂತಿಗೆ ಭೀಮಸೇನಂಗರಿ ಮನಸಿನಲ್ಲಿ । ಕೂಡೆ ಕೆಳ್ಳಿದ್ರವಿಳಿ ಲಿಪ್ಯರ ನೋಡಿ ಮೆಲ್ಲನೆ ಧೋತ್ರದಭೇಯ ಗೂಡಸಂಪರಿಸುತ್ತ ಸಭೆಯಲಿ ನಿಂದನಾಪಾರ್ಥ ॥ 10 ॥ (ಆದಿ ಪರ್ವ, ಭಾಗ 2, ಸಂಧಿ 31)

ಹನು ಗಡ್ಡದುಪಾಧ್ಯರೆದ್ದಿರಿ
 ದೇನು ಧನುವಿಂಗಲ್ಲಲೇ ಆ
 ದೇನು ಮನದಂಷತ್ವಂ ಬಯಸಿದಿರೆ
 ನಿತಂಬಿನಿಯ । ವೈನತೇಯನವಗಡಿಸಿದ ಲಿಷ
 ವೈನು ಸದರಪೋ ಹಾವಡಿಗರಿಗಿ
 ದೇನು ನಿಮ್ಮತ್ತಾಹವೆಂದು ಲಿಪ್ಯಜನ ನಗುತ
 ॥ 11 ॥ (ಆದಿ ಪರ್ವ, ಭಾಗ 2, ಸಂಧಿ 31)

"గಡ್ಡದ ಭಟ್ಟರೇ, ಏಕೆ ಎದಿದ್ದಿ? ಧನಸ್ಸಿಗೆ ಅಲ್ಲವಲ್ಲ? ನಿಮ್ಮ ಆಸೆಯೇನು? ಸುಂದರಿಯನ್ನು ಬಯಸಿದಿರೇ? ಗರುಡನಿಗೇ ಹಾನಿಮಾಡಿದ ವಿಷವು ಹಾವಾಡಿಗರಿಗೆ ಒಗ್ಗುವುದೇ? ಏನು ನಿಮ್ಮ ಉತ್ಪಾದ! " ಎಂದು ಬಾಹ್ಯಣರು ನಕ್ಕರು.

ತಿರುಗಿ ಕಂಡರು ಸಕಲಭೂಮಿ
ಶ್ವರರು ಗಹಗಹಿಸಿದರಿದೆನರೇ
ಮರುಳೋ ಜಡನೋ ವಿಪ್ರವೇಷಚ್ಛನ್ನ
ಸುರಪತಿಯೋ | ಮರುಳುಗಳು ತಾವಕಟ
ಮದನನ
ಸರಳ ಮರುಮೊನೆಗಾರಂತಃ
ಕರಣ ನರೆ ಕಳಿವಳಿಸದೆಂದರು ನೃಪರು
ತಮತಮಗೆ || 17 || (ಆದಿ ಪರವ, ಭಾಗ 2, ಸಂಧಿ 31)

ಎಲ್ಲಾ ರಾಜರುಗಳು ಎದ್ದು ಅಜುರನನನ್ನು ಕಂಡು ಗಹಗಹಿಸಿ ನಕ್ಕರು. "ಇವನೇನು ಮರುಳನೋ, ಮಂದಮತಿಯೋ, ಬಾಹ್ಯಣ ವೇಷದ ಇಂದನೋ, ನಾವೆಲ್ಲ ಹುಚ್ಚರು, ಕಾಮನ ಬಾಣವು ಯಾರ ಮನಸ್ಸನ್ನು ಕಳಿವಳಿಸದು?" ಎಂದು ತಮ್ಮೊಳಗೆ ಆಡಿಕೊಂಡರು.

ಇತ್ತೀ ನೋಡೋ ತಾಯೆ ಹಾರುವ
ರತ್ತೆ ಗಡ್ಡದುಪಾಧ್ಯರನು ತಾ
ವೆತ್ತುವರು ಗಡ ಧನುವನೆಸೆವರು ಗಡ
ತಿಮಿಂಗಿಳನ |
ಹೊತ್ತುಗಳಿವರೆ ಲೇಸು ಬಳಿಕಿ
ನ್ನುತ್ತಮವರೀವಿಪುರನೆ ತಲೆ
ಗುತ್ತಿ ನಾಚಿದಳುಂಗುಟದಲೌಂಸುತ ಮಹಿತಳಿವ
|| 21 || (ಆದಿ ಪರವ, ಭಾಗ 2, ಸಂಧಿ 31)

"ಇಲ್ಲಿ ನೋಡಮ್ಮ ಬಾಹ್ಯಣರನ್ನು, ಅಲ್ಲಿ ಗಡ್ಡದ ಭಟ್ಟರನ್ನು, ಅವರು ಶೈಷ್ವವಾದ ಧನಸ್ಸನ್ನುತ್ತುವರು, ಖೀನಿಗೆ ಗುರಿಯಿಟ್ಟು ಹೊಡೆಯುವರು, ಇನ್ನು ಬಾಹ್ಯಣರೇ ಶೈಷ್ವರಲ್ಲ?" (ಎಂದು ದ್ರಾಪದಿಯ ಸಖಿಯರು) ಅಂದಾಗ, ಅವಳಿ ತಲೆತಗಿಸಿ, ನಾಚಿ, ಕಾಲಿನ ಉಂಗುಷ್ಟದಿಂದ ನೆಲವನ್ನು ಕೆರೆದಳು.

ಭೀಮ - ಆಂಜನೇಯ⁴

ತಾನು ಅತಿಶಕ್ತಿಶಾಲೀ ಎಂಬ ಭೀಮನ ಗರವನನ್ನು ಹನುಮಂತನು ಹೇಗೆ ಭಂಗಪಡಿಸಿದನೆಂದು ಕುಮಾರವಾಽಸನ ಮಾತಿನಲ್ಲಿ ನೋಡಿ. ಪಾಂಡವರು ಅರಣ್ಯವಾಸದಲ್ಲಿದ್ದಾಗ ಸೌಗಂಧಿಕಾ ಪುಷ್ಟವನ್ನು ತಂದು ಕೊಡಬೇಕೆಂದು ದ್ರಾಪದಿಯು ಭೀಮನೋಡನ ಕೇಳಿಕೊಂಡಳು. ಆ ಹೂವನ್ನರಸುತ್ತ ಭೀಮನು

ಕಾಡಿನಲ್ಲಿ ಅಲೆಯುತ್ತಿದ್ದನು. ಅವನ ನಡಿಗೆಯ ರಭಸಕ್ಕೆ ಮರಗಳಲ್ಲಾ ಮುರಿದು ಬೀಳುತ್ತಿದ್ದವು. ಅದೇ ದಾರಿಯಲ್ಲಿ ರಾಮಧಾನ ಮಾಡುತ್ತ ಹನುಮಂತನು ಕುಳಿತ್ತಿದ್ದನು.

ನಿಜಿನಿಜಿಲುನಿಜಿಲೆನುತ ಹೆಮ್ಮೆರ
ಮುಣಿದುದಾತನ ರೋಮು ಸೋಂಕಿನ
ಲಿಜಿಕಿಲಾದುದು ಧರಣಿಯಲನಿಜ ಮುಣಿದ
ಮಗ್ಗುಲಲೀ |
ಉಣುವಬಾಲವ ಬೆಳಿಸಿ ದಾರಿಯ
ತೆಱುಹುಗೊಡದೆಡಯೋಡ್ಡಿ ಮನುಜನ
ಮುಣುಕವನು |
ತಾ ಕಾಂಬನಿನ್ನನುತಿದ್ರಂಹನನುಮು || 14 ||
(ಅರಣ್ಯಪರವ, ತೀರ್ಥಯಾತ್ರಾ ಪರವ, ಸಂಧಿ 11)

ನಿರೀಲ್ ನಿರೀಲ್ ಎಂದು ಆತನ ರೋಮುದ ಸೋಂಕಿನಿಂದ ಮರಗಳು ಮುರಿದು ಬೀದ್ದುದರಿಂದ ಹಾದಿಯಲ್ಲಿ ಇಕ್ಕಟ್ಟಾಯಿತು. ಮುರಿದ ಮರಗಳ ಮಗ್ಗುಲಲ್ಲಿ ತನ್ನ ಬಾಲವನ್ನು ಬೆಳಿಸಿ ದಾರಿಗಟ್ಟಿಟ್ಟು ಈ ಮನುಷ್ಯನ ಮುರುಕತನವನ್ನು ನೋಡುತ್ತೇನೆ ಎಂದುಕೊಂಡ ಹನುಮ. (ಇಜಿಕಿಲು = ಇಕ್ಕಟ್ಟು11, ಮುಣುಕತನ = ಘಡಿಜಚಿಜುಟಿರ, ದಿಣುಟೆಟಿರ ಘಡಿಜಿಟಿಫಿಣಾಧಿ11)

ಬರಲಿದೆಲ್ಲಿಗೆ ಮತ್ತೆನೋ ಖೇ
ಚರನೋ ದೈತ್ಯನೋ ದಿವಿಜನೋ ಕಿ
ನುರನೋ ನೀನಾರೆಂದು ಭೀಮನ ನುಡಿಸಿದನು
ಹನುಮ || 15 || ರ ಎರಡನೇ ಭಾಗ ||
(ಅರಣ್ಯಪರವ, ತೀರ್ಥಯಾತ್ರಾ ಪರವ, ಸಂಧಿ 11)

"ಎಲ್ಲಿಂದ ಬರೋಣವಾಯಿತು. ನೀನು ಮನುಷ್ಯನೋ, ಖೇಚರನೋ, ರಕ್ಷಸನೋ, ದೇವತೆಯೋ ಅಥವಾ ಕಿನ್ನರನೋ. ನೀನಾರು?" ಎಂದು ಭೀಮನನ್ನು ಹನುಮನು ವಿಚಾರಿಸಿದನು. ಭೀಮನು ತಾನು ಮಾನವನೆಂದೂ, ತನ್ನ ಪತ್ತಿಯು ಇಚ್ಚಿಸಿದಂತೆ ಸೌಗಂಧಿಕಾ ಪುಷ್ಟವನ್ನು ತರಲು ಹೊರಟಿದ್ದೇನೆಂದು ಹೇಳಿದನು. ಆದರೆ ದಾರಿಯ ಬದಿಯಲ್ಲಿ ಕೂತಿದ್ದ ಹನುಮಂತನ ಬಾಲವು ಅವನ ದಾರಿಯನ್ನು ಅಡ್ಡಿಟ್ಟಿತು. ಇನ್ನೂಬ್ಬರ ಶರೀರದ ಮೇಲೆ ಅಥವಾ ಶರೀರದ ಭಾಗದ ಮೇಲೆ ದಾಟಿಹೋಗುವುದು ಶಿಷ್ಟಾಙ್ಗಾರವಲ್ಲ. ಅಡ್ಡವಾಗಿದ್ದ ಬಾಲವನ್ನು ತೆಗೆಯದ ಕಪಿಯ ನಡತೆಯಿಂದ ಭೀಮನಿಗೆ ಸಿಟ್ಟು ಬಂತು. "ನಿನ್ನ ಬಾಲವನ್ನು ಆಚೆಗೆ ತೆಗೆದುಕೊಳ್ಳಿ" ಎಂದು ಗಜಿಸಿದನು. ಅವನು ಆಂಜನೇಯನೆಂಬ ವಿಚಾರ ಭೀಮನಿಗೆ ತಿಳಿದಿರಲಿಲ್ಲ. ಅಶ್ವತ್ಥಾಮನಂತೆ ಹನುಮಂತನೂ ಚಿರಂಜಿವಿ.

ಗದೆಯ ಮೊನೆಯಲ್ಲಿ ನೋಕಿದನು ರೋ
ಮದಲಿ ಚಲಿಸದ ಬಾಲ ನೋಡಿದ
ನಿದು ವಿಚಿತ್ರವಲ್ಲಾ ಯೆನುತ ನುಡಿಸಿದನು
ಕಪಿವರನು ।

ಒಡೆದುವದಿಗಳಿವನೆನ್ನು
ಗದಲಿ ತಾ ಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲ್ಲನುತ್ತಾ ಗಜಿಸಿದನಾ
ಭೀಮು ॥ 17 ॥ (ಅರಣ್ಯಪರ್ವ, ಶೀಥ್ರಯಾತ್ರಾ
ಪರ್ವ, ಸಂಧಿ 11)

(ಬಾಲವನ್ನು) ಗದೆಯ ತುದಿಯಿಂದ ತಳ್ಳಲು
ನೋಡಿದನು, ಅದರ ರೋಮವೂ ಮಿಸುಕಲಿಲ್ಲ,
ಇದನ್ನು ನೋಡಿದ (ಭೀಮನು) “ಇದು
ಆಶ್ಚರ್ಯವಲ್ಲಾ” ಎಂದುಕೊಂಡು, “ನಾನು
ಶಕ್ತಿವಂತನು, ನನ್ನ ರೀತಿಗೆ ಪರ್ವತಗಳು ಒಡೆದು
ಅಳಿಯತ್ತವೆ, ಅಡ್ಡವಿಟ್ಟ ಬಾಲವನ್ನು ತೆಗೆ” ಎಂದು
ಕಪಿಯ ಮುಂದೆ ಫೆಜಿಸಿದನು. (ಅಂಗ = ತಿಚಿ,
ಷಚಿಷಿಷಿಜಿ 11).

ನೀವು ಬಲ್ಲಿದರಿದಕೆ ಸಂಶಯ
ವಾಪುದಲ್ಲದೂಡಿಮರದಿಭ್ರ
ವೀರಿಹಗಕುಲವೀಮುಗವುಜವಂಜುವುವೆ ನಿಮಗೆ
|

ಆವು ವೃದ್ಧರು ಎಮ್ಮೆ ಬಾಲವ
ನಾವು ಹದುಳಿಸಲಾರೆವೀಗಳು
ನೀವು ತೊಲಗಿಸಿ
ಬಿಜಯಮಾಡುವುದೆಂದನಾಹನುಮು ॥ 18 ॥
(ಅರಣ್ಯಪರ್ವ, ಸಂಧಿ 11)

“ನೀವು ಬಲಶಾಲಿಗಳು, ಇದಕ್ಕೆ ಸಂಶಯವಿಲ್ಲ.
ಇಲ್ಲದಿದ್ದರೆ ಈ ಮರಗಿಡಗಳು, ಮುಗಪಕ್ಷಿಗಳು
ನಿಮಗೇಕೆ ಅಂಜುತ್ತವೆ? ನಾವು ಮುದುಕರು, ನಮ್ಮೆ
ಬಾಲವನ್ನೋ ನಾವು ಹಂಡಾಡಿಸಲಾರೆವು. ನೀವೇ
ಅದನ್ನು ಬದಿಗಿರಿಸಿ. ದಯಮಾಡಿಸಿ” ಎಂದು
ಹನುಮಂತನಂದ.

ಬಸಲೇ ತಪ್ಪೇನೆನುತ ತನ
ಗೇಸು ಬಲವುಂಟ್ಟೆಸರಲಿ ಕ
ಟ್ಲಾಸುರದಲೋಕಿದನು ಬಾಲವನೋದರಿ
ಬೊಬ್ಬಿರಿದು ।
ಗಾಸಿಯಾದನು ಪವನಸುತನೆ
ಜ್ಞಾಸು ಮಿಸುಕದು ಬಾಲವೂಧ್ವಂ
ಶಾಪುಸಲಹರಿಯಲಡಿಗೆ ಲಟಕಟಿಸಿದನು
ಭೀಮು ॥ 19 ॥ (ಅರಣ್ಯಪರ್ವ, ಸಂಧಿ 11)

“ಅಷ್ಟೇನೆ, ಅದರಲ್ಲೋನು ತಪ್ಪು?” ಎನ್ನುತ್ತಾ ತನಗಿಷ್ಟು
ಬಾಲವುಂಟು ಅಷ್ಟನ್ನೂ ಉಪಯೋಗಿಸಿ, ಬೊಬ್ಬಿರಿದು

ಬಾಲವನ್ನು ಅಲುಗಾಡಿಸಲು ಯತ್ನಿಸಿದನು.
ಪವನಪುತ್ರನು ಸೋತನು. ಬಾಲವು ಎಳ್ಳಷ್ಟೂ
ಮಿಸುಕಲಿಲ್ಲ. ಉಸಿರುಗಟ್ಟಿ, ಧಾವರಿಸಿ. ಭೀಮನು
ಸುಸ್ತಾಗಿ ಹೋದನು. ಆಗ ಅವನು ಹನುಮನನ್ನು,
“ಅಯ್ಯಾ, ನೀವು ಯಾರು?” ಎಂದು ಕೇಳಿದನು.

ನಾವು ಹಿಂದಣ ಯುಗದ ರಾಘವ
ದೇವನೋಲೆಯಕಾರರಾಸು
ಗ್ರಿವೆಲಿತ್ರು ಪವನನಿಂದಂಜನೆಗೆ ಜನಿಸಿದವು ।
ನಾವು ನಿಮೋಡಹುಟ್ಟಿದವರು ಸಂ
ಭಾವಿಸಿತು ನಮಿತ್ವಾವೆನೆ ನಗು
ತಾವ್ಯಕೋದರನೆರಿಗಿದನು
ಕಲಿಹನುಮನಂಷ್ಟಿಯಲ್ಲಿ ॥ 23 ॥ (ಅರಣ್ಯಪರ್ವ,
ಸಂಧಿ 11)

“ನಾನು ಹಿಂದಿನ ಯುಗದ (ತ್ರೇತಾಯುಗ,
ಮಹಾಭಾರತದ ಕಾಲದಲ್ಲಿ ದ್ವಾಪರಯುಗ) ರಾಮನ
ಸೇವಕನು, ಸುಗ್ರಿವನ ಸ್ವೇಹಿತನು, ಮಾರುತ ಮತ್ತು
ಅಂಜನಾ ದೇವಿಯ ಪ್ರತ್ಯೇ” ಎಂದಾಗ ಭೀಮನು
ಸಂತೋಷದಿಂದ, “ನೀವು ನನ್ನ ಸಹೋದರರು, ನನ್ನ
ಇಷ್ಟವು ಇಂದು ಫಲಿಸಿತು” ಎಂದು ಹನುಮಂತನ
ಕಾಲುಗಳಿಗೆರಿದನು.

ಆನಂತರ ಅಜುಂನನ ರಥದ ಧ್ವಜವನ್ನು
ಹನುಮಂತನು ಅಲಂಕರಿಸಬೇಕೆಂದು ಭೀಮನು
ಬೇಡಿಕೊಂಡಾಗ ಅವನೋಪ್ಪಿದನು. ಪ್ರತಿ ವೀರನ
ರಥದ ಮೇಲೆ ಒಂದು ಧ್ವಜವಿರುತ್ತದೆ, ಅದರ ಮೇಲಿನ
ಚಿತ್ರವನ್ನು ನೋಡಿ ಆ ರಥದಲ್ಲಿ ಯಾರಿದ್ದಾರೆ ಎಂದು
ರಣಭೂಮಿಯಲ್ಲಿ ಕಂಡುಕೊಳ್ಳುತ್ತಾರೆ. ಅಜುಂನನು
ಕಪಿಧ್ವಜ, ಕರ್ಣನು ಸೂರ್ಯ ಪತಾಕ,
ದುರ್ಯೋಧನನು ಉರಗ ಪತಾಕ ಇತ್ಯಾದಿ.

ಪಾಂಡವರ ಕುಟೀರಕ್ಕೆ ದೂರಾಸರ ಆಗಮನ್⁴

ದೂರಾಸ ಮುನಿಯೋಮ್ಮೆ ದುರ್ಯೋಧನನ
ಸತ್ಯಾರದಿಂದ ಸಂಪ್ರಿತನಾಗಿ ದುರ್ಯೋಧನನಿಗೆ
ನಿನಗಿಷ್ಟ ಬಂದ ಪರ ಕೇಳು ಅಂದಾಗ ಅವನು
ಏನನ್ನೂ ಕೇಳಬಹುದಿತ್ತು. ಆದರೆ ಸದಾ ಪಾಂಡವರ
ಕೆಡುಕನ್ನೋ ಬಯಸುತ್ತಿದ್ದ ಆತ. “ದೌಪದಿಯು ಉಂಟ
ಮುಗಿಸಿ ಅಕ್ಷಯಪಾತ್ರಯನ್ನು ತೊಳೆದಿಟ್ಟ ನಂತರ
ತಾವು ಶಿಷ್ಯರೂಪಂದಿಗೆ ಪಾಂಡವರ ಕುಟೀರಕ್ಕೆ ಹೋಗಿ
ಭೋಜನವನ್ನು ಕೇಳಬೇಕು” ಎಂದು ಬೇಡಿಕೊಂಡನು.
ದೌಪದಿಯ ಬಳಿಯಿದ್ದ ಅಕ್ಷಯಪಾತ್ರಯು ಆಕೆ
ಕೇಳಿದ ಭಕ್ತಿಗಳನ್ನು ಕೇಳಿದಷ್ಟು ಪ್ರಮಾಣದಲ್ಲಿ
ಕೊಡುವ ಶಕ್ತಿಯಿಳ್ಳ ಹಾತೆ. ಆದರೆ ಆಕೆಯು ಉಂಟ
ಮುಗಿಸಿ ಅದನ್ನು ತೊಳೆದ ನಂತರ ಮುಂದಿನ
ಭೋಜನದ ಸಮಯದ ತನಕ ಅದು ಏನನ್ನೂ
ಕೊಡಲಾರದು. ಪಾಂಡವರು ಉಂಟ ಕೊಡಲಾಗದೆ

ಹೋದರೆ ಮುಂಗೋಹಿ ದೂರಾವಾಸನು ಅವರಿಗೆ
ಶಾಪವನ್ನು ಕೊಡುವನೆಂದು ದುಯೋಧನನ
ದುರಾಲೋಚನೆ. ಕೊಟ್ಟ ಮಾತಿನಂತೆ ದೂರಾವಾಸನು
ಸಮಯಕಾದು ಪಾಂಡವರಲ್ಲಿ ಹೋಗಿ, ಉಂಟದ
ಭಿಕ್ಷಯನ್ನು ಬೇಡಿ, ಶ್ರಿಷ್ವರೋಡನೆ ನದಿಗೆ ಸಾಂನಕ್ಕೆ
ಹೋದನು. ಈ ಸಂಧಿಗ್ರಹಿಸಿದಿರುತ್ತಿರುತ್ತಾನೆ ದ್ವಾರಾಪದಿಯ
ಕೃಷ್ಣನಿಗೆ ಮೌರೆ ಹೋಗುವುದನ್ನು ಬಿಟ್ಟು ಮತ್ತೇನು
ಮಾಡೆಬಲ್ಲಿಳು?

ದೌಪದಿಯ ಮನದಲ್ಲಿ ಕಾಣತ್ತಿದ್ದ ಪರಮಾತ್ಮನು ಮಾನವ ರೂಪದಲ್ಲಿ ಕಣ್ಣಗಳಿಗೆ ಗೋಚರನಾಗಿ ಬಂದು ಆಕೆಯ ಮೈದಡವಿ, ಎಬ್ಬಿಸಿ “ಹೇಳು ತಂಗಿ, ಏಕೆ ಹೊನವಾಗಿದ್ದಿ?” ಎಂದು ಕೇಳಿದಾಗ ಅವಳು ಕಣ್ಣರೆಡಳು. ನಂತರ ಕೃಷ್ಣನನ್ನು ಕಂಡ ಸಂತೋಷದಲ್ಲಿ ಅನಂದಾಶ್ಚಗಳನ್ನು ಸುರಿಸಿ ಭಾವುಕಳಾಗಿ, ಪಾದಕ್ಷರಗಿ ಆ ಪಾದಗಳನ್ನು ಸ್ತುತಿಸಿದಳು. “ಭೂಮಿಯ ಅಳತೆಯನ್ನು ವಿರಿದ, ಕಾಳಿಂಗನನ್ನು ಮದಿಸಿದ, ಕಲಾದ ಅಹಲ್ಯೆಯ ಶಾಪವನ್ನು ವಿಮೋಚಿಸಿದ, ಗಂಗೆಯನ್ನು ಸೃಷ್ಟಿಸಿದ (ಸೃಜ ಎಂದರೆ ಸುರಿಸು ಎಂಬ ಅರ್ಥವೂ ಇದೆ13), ಶರ್ಕಟಾಸುರನನ್ನು ವಧಿಸಿದ ಪಾದಗಳಿವು” ಎಂದು ಕೊಂಡಾಡಿದಳು. ದೂರಾಸ ಮತ್ತು ಶಿಷ್ಯರಿಗೆ ಉಟನೀಡುವ ಪರಿಹೇಳು, ತನ್ನಲ್ಲಿ ಏನೂ ಉಳಿದಿಲ್ಲ ಎಂದಾಗ ತಾನೂ ಹಸಿದಿದ್ದೇನೆ, ತನಗೆ ಉಟ ಕೊಡದೆ ಇತರರ ಬಗ್ಗೆ ದೂರುಹೇಳುತ್ತಿ ಎಂದು ಕೃಷ್ಣ ಹೇಳಿದಾಗ ದೌಪದಿಯ ಕ್ಷೇತ್ರದಲ್ಲಿ.

ನಾವು ಹಸಿದ್ದೇತಂದೊಡಿಪರಿ
ದೇವಿ ನಾನಾದೂಡಿ ದೂಡಿಯವು
ದಾವುದುಚಿತವು ಹೇಳಿನಲು ನಡುನಡುಗಿ
ಕ್ಯಾಮುಗಿದು । 39 (ಅರಣ್ಯಪರವ, ದೌಪದಿ
ಸತ್ಯಭಾಮಾ ಸಂವಾದಪರವ, ಸಂಧಿ 17)

“ನಿನ್ನಲ್ಲಿ ಏನೂ ಇಲ್ಲದಿದ್ದರೂ ಅಡ್ಡ ಇಲ್ಲ, ತೊಳೆದಿಟ್ಟ ಆ ಪಾತ್ರೆಯನ್ನೇ ತಾ” ಎಂದು ಅದನ್ನು ತರಿಸಿದ ಕೃಷ್ಣ. ಅದಕ್ಕೆ ಅಂಟಿಕೊಂಡಿದ್ದ ಅನ್ವಯ ಅಗುಳಿನ್ನು ತೆಗೆದು, ಚಪ್ಪರಿಸಿ ತಿಂದು ತೇಗಿದ.

ಕಂಡು ಕಿಂಚಿತ್ತಾಕಶೀಷವ
 ಪುಂಡರೀಕಾಂಬನದನು ಕ್ಷೇ
 ಕೊಂಡು ತಾನದನುಂಡು ತಲೆದೂಗಿದನು
 ತೇಗಿದನು । 41 (ಅರಣ್ಯಪರವ್, ದೌಪದಿ
 ಸತ್ಯಭಾಮಾ ಸಂವಾದಪರವ್, ಸಂಧಿ 17)
 ಅರಸ ಕೇಳಿಚೆಯಲ್ಲಿ ಮದದು
 ಒಂದರ ತನುವಿನ ತಳಿತರೋಮೋ
 ತ್ವರದ ಹೃಷಿಯ ಬಳಿದೇಗಿನ ಹಿಗ್ನವಳಿಗಳು ।
 ಕೊರಟಿಗಡರಿದ ಹೊಟ್ಟಿಗಳು
 ಮಹಿ ವರರು ಸಹದೂವಾಸಸಮುನಿಯಾ
 ಸರಸಿಜಾಕ್ಷನ ಬರವ ಕಂಡನು ದಿವ್ಯದೃಷ್ಟಿಯಲ್ಲಿ
 ॥ 42 ॥ (ಅರಣ್ಯಪರವ್, ದೌಪದಿ ಸತ್ಯಭಾಮಾ
 ಸಂವಾದಪರವ್, ಸಂಧಿ 17)

ಕೃಷ್ಣನು ಆ ಅಗುಳನ್ನು ತಿಂದಾಕ್ಷಣ ಅತ್ಯ ಸಾನುರ್ಕೆ
ಹೋದ ಮುಟಿಗಳಿಗೆ ಕಂತಪೂರ್ತಿ ಉಂಡಂತೆ
ಭಾಸವಾಗಿ, ಉಬ್ಬಸದಂತೆ ಬಂದು.
ರೋಮಾಂಚನವಾಯಿತು. ಮೂರಿನ ಹೊಳ್ಳಿಗಳು
ಹಿಗಿದ್ದವು. ಕೂರಳಿನ ತನಕ ಹೊಟ್ಟೆ ಉಬ್ಬಿತು. ಇದು
ಕೃಷ್ಣನ ಆಗಮನದಿಂದಾಯಿತು ಎಂದು
ದೂರಾಂತರವಾಗಿ ದಿವ್ಯದೃಷ್ಟಿಯಲ್ಲಿ ಕಂಡುಹೋಂಡನು.

ಬಂದನೀ ಗೋವಿಂದ ಭಕ್ತರ
 ಬಂಧುವೇ ಈತನೊಳುಮನಸಿಗೆ
 ಬಂದಮನುಜರ ಸೌಣಿಸು
 ಮಾಡುವವರಾರುಭುವನದಲ್ಲಿ ।
 ಎಂದನುತ ದೂರಾರ್ಥಸಮನಿಪತ್ತಿ
 ಬಂದು ಕಂಡನು ಕೃಷ್ಣರಾಯನ
 ನಂದು ಕುಂತಿಸುತನ ರಾಯನ
 ಪಣಿಶಾಲೆಯಲ್ಲಿ ॥ 43 ॥ (ಅರಣ್ಯಪರವ್,
 ದೌಪದಿ ಸತ್ಯಭಾಮಾ ಸಂವಾದಪರವ್, ಸಂಧಿ
 17)

“ಭಕ್ತವತ್ಸಲ ಗೋವಿಂದನು ಬಂದನು. ಅವನ ಕೃಪಾದ್ಯಷ್ಟ ಇದ್ವರೋಡನೆ ಯಾರು ಸೇಣಸಾಡೆಬಿಲ್ಲರು” ಎನ್ನುತ್ತೂ ದೂರಾಸನು ಯುದಿಷ್ಟಿರನ ಪರ್ಣಕುಟೀರಕೆ ಬಂದು ಕುಷ್ಣನನು,

ಕಂಡನು. ಯುಧಿಷ್ಠಿರನು ದೂರಾಸನನ್ನು ಉಟಕ್ಕೆ ಕರೆದಾಗ ಅವನಿಗೆಲ್ಲಿದೆ ಹಣಿವು?

ಬೇರು ನೀರುಂಡಾಗ ತಣಿಯದೆ
ಭೂರುಹದ ಶಾಮೋಪಶಾಖಿಗ
ಜೋರಣಿಯ
ನಿಜದೇಹವಂಗೋಪಾಂಗವೆಂದೆಂಬ ।
ಶ್ರೀರಮಣಸಂತುಪ್ತಾದರೆ ಬೇರು
ಭೋಜನ ನಮಗೆ ಬೇಹುದೆ
ಭೂರಮಣ
ಹೇಳೇಂದುನಗುತಿಂತೆಂದನಾಮುನಿಪ ॥ 50 ॥
(ಅರಣ್ಯಪರ್ವ, ದೌಪದಿ ಸತ್ಯಭಾಮಾ
ಸಂಪಾದಪರ್ವ, ಸಂಧಿ 17)
ಮೃಷ್ಟ ಭೋಜನದಿಂದ ನಾವು ಸಂ
ತುಷ್ಟರಾಪೋಲಿದುದನು ಬೇಡೈ
ದುಷ್ಟ ಕೌರವ ನಮ್ಮ ಕಳುಹಿದ ಧೂತ್ರ
ವಿದ್ಯೆಯಲ್ಲಿ ।
ಕಷ್ಟ ಕೇಗೊಡಿದರೆ ಏಿಗ ವೃತ
ಗಟ್ಟುರೇ ಪಾಂಡವರು ಹರಿಪದ
ನಿಷ್ಟರನು ನಿಲುಕುವರೆ
ದುಜನರೆಂದನಾಮುನಿಪ ॥ 51 ॥
(ಅರಣ್ಯಪರ್ವ, ದೌಪದಿ ಸತ್ಯಭಾಮಾ
ಸಂಪಾದಪರ್ವ, ಸಂಧಿ 17)

“ಮರದ ಬೇರು ನೀರನ್ನು ಹೀರಿದಾಗೆ, ಅದರ ಎಲ್ಲಾ ಗೆಲ್ಲುಗಳೂ ತೃಪ್ತಿಯಾಗುವಂತೆ ಶ್ರೀ ವಿಷ್ಣುವು ಸಂತುಪ್ತಾದರೆ ನಮಗೆ ಭೋಜನ ಬೇಕೆ ಹೇಳು ರಾಜನಾ? ಮೃಷ್ಟನ್ನು ಭೋಜನದಿಂದ ನಾವು ಸಂತುಪ್ತರಾದೆವು. ವರವನ್ನು ಕೇಳಿಂಡಾಗ ದುಷ್ಟ ದುಯೋಗಧನನು ನಮ್ಮನ್ನಿಲ್ಲಿ ಮೋಸದಿಂದ ಕಳುಹಿಸಿದನು. ಕಷ್ಟಬಂದಾಗಲೂ ಪಾಂಡವರು ಶಿಷ್ಟಾಜಾರವನ್ನು ಮರೆತಿಲ್ಲ. ಹರಿಯ ಕರುಣ ಪಡೆದವರಿಗೆ ದುಜನರೇನು ಮಾಡಬಲ್ಲರು?” ಎಂದ ದೂರಾಸಮುನಿ. ಎಷ್ಟು ಚೆನ್ನಾಗಿ ಈ ಘಟನೆಯನ್ನು ನಿರೂಪಿಸಿದಾನ್ನೆ ಕಷ್ಟ!

ಉತ್ತರನ ಪೌರಣ

ವಿರಾಟನ ಭಾವ ಕೀಚಕನ ವಥಯಾಯಿತು ಎಂಬ ಸುದ್ದಿ ತೀಳಿದಾಕ್ಷಣ ದುಯೋಗಧನನು ಈ ಕೆಲಸವು ಅಜ್ಞಾತವಾಸದಲ್ಲಿದ್ದ ಭೀಮನಿಂದಲೇ ಆಗಿರಬೇಕು ಎಂದು ಉಹಿಸಿ, ಪಾಂಡವರ ಅಜ್ಞಾತವಾಸವನ್ನು ಭಂಗಗೊಳಿಸಲು ವಿರಾಟನ ಮೇಲೆ ಯುದ್ಧಕ್ಕೆ ತನ್ನ ಸೇನೆಯನ್ನು ಕಳುಹಿಸಿದನು ಮತ್ತು ಅವರ ಗೋವುಗಳನ್ನು ಅಪಹರಿಸಿದನು. ಆಗ ಪಾಂಡವರು ಖಂಡಿತವಾಗಿಯೂ ವಿರಾಟನ ಸಹಾಯಕ್ಕೆ ಬರುತ್ತಾರೆ, ಅವರ ಗುರುತು ಹಿಡಿದು, ಅವರನ್ನು ಪುನಃ 12 ವರ್ಷ ಅರಣ್ಯವಾಸಕ್ಕೆ ಕಳುಹಿಸಬಹುದು ಎಂದವನಾಸೆ.

ಯುದ್ಧ ಸನ್ನಿಹಿತವಾದಾಗ ವಿರಾಟನ ಮಗ ಹೇಡಿಯಾದ ಉತ್ತರ ಕುಮಾರನು ತನ್ನ ಅಮೃತ ಅಂತಃಪುರದ ಹೆಂಗಳಿಯರ ಮುಂದೆ ಹೇಗೆ ಜಂಭು ಕೊಚ್ಚಿ ಕೊಳ್ಳುತ್ತಾನೆಂದು ಕುಮಾರವಾಸನು ವಿರಾಟ ಪರ್ವದಲ್ಲಿ ಹೇಳುವ ರೀತಿ ನೋಡಿ.

ಅಹುದಹುದು ತಪ್ಪೇನು ಜೂಜಿನ
ಕುಹಕದಲ್ಲಿ ಪಾಂಡವರ ಸೋಲಿಸಿ
ಮಹಿಯನ್ನು ಕೊಂಡಂತೆನ್ನ ಕೆಳಕಿದನೇ
ಸುಯೋಧನನು
ಸಹಸರಿಂದವೆ ತುರುವ ಮರಳಿಸಿ
ತಹನು ಬಳಿಕಾಕೌರವನ ನೀ
ವರಹಿಸಲೀವನೆ ಸೂರೆಗೊಂಬನು
ಹಸ್ತಿನಾಪುರವ ॥ 18 ॥ (ವಿರಾಟ ಪರ್ವ, ಸಂಧಿ 6)

“ಕಪಟದ್ಯಾತದಲ್ಲಿ ಪಾಂಡವರನ್ನು ಸೋಲಿಸಿ
ಭೂಲಿಯನ್ನು ಕೆಬಳಿಸಿದಂತೆ ನನ್ನನ್ನು
ದುಯೋಗಧನನು ಕೆಳಕಿದನೋ. ಅದೇನು ತಪ್ಪು?
(ಅವನ ಸ್ವಭಾವಕ್ಕೆ ಅನುಗುಣವಾಗಿಯೇ
ಮಾಡಿದಾನ್ನೆ). ಸಾಹಸದಿಂದ ಗೋವುಗಳನ್ನು ಬಿಡಿಸಿ
ತರುವೆನು, ನಂತರ ಆ ಕೌರವನನ್ನು ಬಿಡುವೆನೆ,
ಹಸ್ತಿನಾಪುರವನ್ನು ಕೊಳ್ಳುಹೊಡೆಯುತ್ತೇನೆ” ಎಂದು
ಉತ್ತರನು ಅಂದನು.

ಜವನ ಏಸೆಯ ಮುರಿದನೋ ಭ್ಯಾ
ರವನ ದಾಡೆಯನಲುಗಿದನೋ ಮು
ತ್ಯವಿನ ಮೇಲುದ ಸೆಳೆದನೋ ಕೇಸರಿಯ
ಕೆಳಕಿದನೋ
ಬವರವನು ತೊಡಗಿದನಲ್ಲಾ ಕೌ
ರವನಕಟ್ಟ ಮರುಳಾದನೆಂದಾ
ಯವತಿಯರ ಮೋಗ ನೋಡುತ್ತರ ಬಿರುದ
ಕೆದರಿದನು ॥ 23 ॥ (ವಿರಾಟ ಪರ್ವ, ಸಂಧಿ 6)

“ಯಮನ ಏಸೆಯನ್ನಿಳೆದನೋ, ಈಷ್ಟರನ
ದಾಡೆಯನ್ನು ಅಲ್ಲಾಡಿಸಿದನೋ. ಯಮನ
ಸರಗನ್ನಿಳೆದನೋ, ಸಿಂಹವನ್ನು ಕೆಳಕಿದನೋ,
ಯುದ್ಧವನ್ನು ಸಾರಿ ಅಯೋ, ಈ ಕೌರವನು
ಹುಣ್ಣಟಿಕೆ ಮಾಡಿದನಲ್ಲ” ಎಂದು ಯುವತಿಯರ
ಮುಂದೆ ಉತ್ತರನು ಬಡಾಯಿ ಕೊಚ್ಚಿಕೊಂಡನು.

ಆರೋಡನೆ ಕಾದುವೆನು ಕೆಲವರು
ಹಾರವರು ಕೆಲರಂತಕನ ನೆರೆ
ಯೂರವರು ಕೆಲರಧಮಕುಲದಲ್ಲಿ ಜನಿಸಿ
ಬಂದವರು ।
ವೀರರೆಂಬವರಿವರು ಮೇಲಿ
ನಾವರ ಹೆಸರುಂಟವರೊಳೆಂದು ಕು
ಮಾರ ನೊಗೊಬಿಂಲಿ ನುಡಿದನು

ಹೆಂಗಳಿದಿರಿನಲ್ಲಿ ॥ 24 ॥ (ವಿರಾಟ ಪರ್ವ, ಸಂಧಿ 6)

“ಯಾರೋಡನೆ ಯುದ್ಧ ಮಾಡಲಿ, ಕೆಲವರು ಬ್ರಾಹ್ಮಣರು (ಕೃಪಾಚಾರ್ಯ, ದೋರ್ಮಾ), ಕೆಲವರು ಯಾಮನ ಪಟ್ಟಣಕ್ಕೆ ಹತ್ತಿರವಾದವರು (ಮುದುಕರು, ಭೀಷ್ಣ), ಕೆಲವರು ನೀಚಕುಲದಲ್ಲಿ ಹುಟ್ಟಿದವರು (ಕಣ). ವೀರರಂದರೆ ಇವರು, ಇನ್ನು ಅವರಲ್ಲಿ ಯಾರು ವೀರರಿದ್ದಾರೆ, ಹೇಳಿ” ಎಂದು ಕೊಬ್ಬಿನಿಂದ ಹೆಂಗಸರ ಮುಂದೆ ಅಂದನು.

ಆನಂತರ, ಯುದ್ಧಭೂಮಿಯಲ್ಲಿ ಪಾಂಡವರ ಸೈನ್ಯವನ್ನು ಕಂಡು, ಹೆದರಿ ರಥವನ್ನು ಬಿಟ್ಟು ಓಡಿಹೋದ ಉತ್ತರನನ್ನು ಅಜುಂನನು (ಬ್ರಹ್ಮನ್ನಾಳೆ) ಹಿಡಿದು, ನೀನು ಸಾರಧಿಯಾಗು, ನಾನು ಯುದ್ಧವನ್ನು ಮಾಡುತ್ತೇನೆ ಎಂದು ವಿಶ್ವಾಸ ಕೊಟ್ಟು, ತಾವು ಅಜಾಳತವಾಸಕ್ಕೆ ಮೊದಲು ಶಸ್ತ್ರಗಳನ್ನು ಅಡಗಿಸಿಟ್ಟು ಸ್ಥಾನದ ಬನ್ನಿಮರದಿಂದ ಅವುಗಳನ್ನಿಳಿಸಿ, ಯಾವ ಶಸ್ತ್ರ, ಯಾವ ಪಾಂಡವನಿಂದ ಎಂದು ವಿವರಿಸಿದನು. ಇದನ್ನು ನೋಡಿ, ಕೇಳಿ ಬೆರಗಾದ ಉತ್ತರನು, “ಬ್ರಹ್ಮನ್ನಾಳೆ, ನೀನು ಯಾರು?” ಎಂದು ಪ್ರಶ್ನಿಸಿದನು.

ಆರು ನೀನೆಜುಂನನೋ ನಕ್ಕಲನೋ
ಮಾರುತನ ಮಗನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ
ಬಾಂಧವನೋ ।

ಧೀರ ಹೇಳು ಬೇಡಿಕೊಂಬನು
ಕಾರುಣಿಕ ಲಿಸ್ಟ್ರಿಸು ಪಾಂಡುಕು
ಮರರಾಯಿಥತ್ತಿಯ
ನೀನೆಂತರಿಯಬಹುದೆಂದ ॥ 47 ॥ (ವಿರಾಟ ಪರ್ವ, ಸಂಧಿ 7)

“ಯಾರು ನೀನು ಅಜುಂನನೋ, ನಕ್ಕಲನೋ, ಭೀಮನೋ, ಯುಧಿಷ್ಠಿರನೋ, ಸಹದೇವನೋ ಅಥವಾ ಅವರ ಬಂಧುವೋ? ವೀರನೇ, ವಿಸ್ತಾರವಾಗಿ ಹೇಳಬೇಕೆಂದು ಬೇಡಿಕೊಳ್ಳುತ್ತೇನೆ, ಪಾಂಡವರ ಶಸ್ತ್ರಗಳ ಬಗ್ಗೆ ನಿನಗೆ ಹೇಗೆ ಅರಿವಿದೆ?”

ಅದೊಡಾನಜುಂನನು ಬಾಣಸಿ
ಯಾದ ವಲಲನು ಭೀಮ ವರಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ
ಗೋಕುಲವ ।

ಕಾದವನು ಸಹದೇವ ರಾವುತ್ತ
ನಾದವನು ನಕ್ಕಲನು ವಿಲಾಸಿನಿ
ಯಾದವಳ್ಳ ಸೈರಂಧ್ರಿ ಬವರ ರಾಣಿ ಕೇಳಿಂದ ॥
48 ॥ (ವಿರಾಟ ಪರ್ವ, ಸಂಧಿ 7)

ಆಗ ಅಜುಂನನು, “ನಾನು ಅಜುಂನ, ಅಡುಗೆಯ ವಲಲನು ಭೀಮ, ಕಂಕಭಟ್ಟನು ಧರ್ಮರಾಯ, ನಿಮ್ಮ ಗೋವಳನು ಸಹದೇವ, ಲಾಯವನ್ನು ನೋಡಿಕೊಳ್ಳುವವನು ನಕ್ಕಲ ಮತ್ತು ಸೈರಂಧ್ರಿಯು ನಾವೈವರ ರಾಣಿ (ದ್ರೌಪದಿ)” ಎಂದ. ಉತ್ತರನು ತಲೆಬಾಗಿ ಅಜುಂನನನ್ನು ವಂದಿಸಿ, ಅವನ ಹತ್ತು ಹೆಸರುಗಳನ್ನು ಹೇಳಬೇಕೆಂದು ಬೇಡಿಕೊಂಡಾಗ ಅಜುಂನನು ಹೇಗೆ ಹೇಳುತ್ತಾನೆ, ನೋಡಿ.

ಎನಲು ನಸುನಗುತ್ತಜುಂನನು ಘಲು
ಗುಣ ಧನಂಜಯ ಜಿಷ್ಟು ಸಿತೆವಾ
ಹನ ವಿಜಯ ಭೀಭತ್ಸು ಪಾಧ್ರ ಕಿರೀಟೆ
ಮೊದಲಾದ ।
ವಿನುತ್ಕಷ್ಟನು ಸವ್ಯಸಾಚಿಗ
ಲೆನಿಪಪೆಸರುಂಟೆನುತ ಪ್ರನರಹಿ
ತನಗೆ ಬಂದಂದವನು ವಿಸ್ತರವಾಗಿ ವಿವರಿಸಿದ ॥
51 ॥ (ವಿರಾಟ ಪರ್ವ, ಸಂಧಿ 7)

ನಸುನಗುತ್ತಾ ಅಜುಂನನು “ನನಗೆ ಫಲ್ಲು, ಧನಂಜಯ, ಜಿಷ್ಟು, ಶೈತ್ಯವಾಹನ, ವಿಜಯ, ಭೀಭತ್ಸು, ಪಾಧ್ರ, ಕಿರೀಟೆ, ಕೃಷ್ಣ, ಸವ್ಯಸಾಚಿಗಳಂಬ ಹೆಸರುಗಳಿವೆ” ಎಂದು ಹೇಳಿ, ಅವುಗಳು ಬಂದ ಕಾರಣವನ್ನೂ ವಿವರಿಸಿದ. ಅಜುಂನನ ಹೆಸರುಗಳು ಬಗ್ಗೆ ಗೊಂದಲಗಳಿವೆ, ಅವು ಇಲ್ಲಿ ಅವುಸ್ತುತ, ನಾನು ಹೇಳುವುದಿಲ್ಲ. ಇಲ್ಲಿ ನೋಡಿ, ಅಜುಂನ ಕೂಡಿಸಿ ಹನ್ನೊಂದು ಹೆಸರುಗಳಾದುವು. ವಾಸರು ಅಜುಂನ ಎಂಬ ಹೆಸರನ್ನು ಸೇರಿಸಿದ್ದಾರೆ, ಆದರೆ ಪಾಧ್ರ ಎಂಬುದನ್ನು ಬಿಟ್ಟು ಹತ್ತು ಹೆಸರುಗಳನ್ನು ಹೇಳಿದ್ದಾರೆ (ವಾಸರ ಸಂಸ್ಕೃತ ಭಾರತ, ವಿರಾಟ ಪರ್ವ, ಅಧ್ಯಾಯ 39, ಶ್ಲೋ. 8).

ಪಾಧ್ರಸಾರಧಿ

ಯುದ್ಧವು ಅನಿವಾಯವೆಂದು ಅರಿವಾದಾಗ ಕೃಷ್ಣನ ಸಹಾಯ ಬೇಡಲು ಅಜುಂನ ಮತ್ತು ದುಯೋಧನರಿಬ್ಬರೂ ಹೋದರು. ಆಗ ಕೃಷ್ಣನು ಯುದ್ಧ ಬೇಡವೆಂದು ದುಯೋಧನನಿಗೆ ಬುದ್ದಿಹೇಳಿದನು.

ಅವಧರಿಸು ಮುರವ್ಯೆರಿ ಧರ್ಮ
ಶ್ರವಣಕೋಸುಗ ಬಾರೆವಾಂ ವೀ
ರವರ ಪಂಥದ ಕದನವಿದ್ಯಾಕಾಮವೆಮಗಾಯು
|
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯ ಮನದೊಲುವಿನೋಳು ಕೂ
ರವರಿಗೆಯು ಬಲಕೊಡಬೇಕೆಂದನು
ಸುಯೋಧನನು ॥ 31 ॥ (ಉದ್ಯೋಗ ಪರ್ವ,

ಸಂಧಿ 1)

"ಕೃಪೆಯಿಡು ಕೃಷ್ಣ, ಧರ್ಮಪ್ರವಚನ ಕೇಳಲು
ನಾವಿಲ್ಲಿ ಬಂದಿಲ್ಲ. ವೀರರಿಗೆ ಉಚಿತವಾದ ಯುದ್ಧವು
ನಮಗೆ ಪಾಪ್ತವಾಗಿದೆ. ನಿಮಗೆ ಎರಡು ತಂಡಗಳೂ
ಸರಿಸಮಾನ, ಪಾಂಡವರಿಗೆ ನಿಮ್ಮ ಮನವನ್ನು,
ಕೌರವರಿಗೆ ನಿಮ್ಮ ಸೈನ್ಯವನ್ನು ಕೊಡಬೇಕು" ಎಂದು
ದುರೋಧನನು ಅಂದನು.

ಎನ್ನಲು ತಂಬಾಲಸೂಸೆ ನಗುತ
ಜುರನನ ನೋಡಿದನನಸುರಿತು ನಿ
ನ್ನನುವ ಹೇಳಿ ಪಾಧ್ರನನೆ ತಲೆವಾಗಿ
ಕೈಮುಗಿದು | ಎನಗೆ ಮತ ಬೇರೆನು ದುರೋಧ
ಧನನ ಮತವೇ ತನ್ನ ಮತ ನಿ
ಮ್ಮನುನಯವೆ
ನಯವೆಮೋಹೀಸಾಫತಂತ್ರಾವಿಲ್ಲಾದ ॥ 32 ॥
(ಉದ್ಯೋಗ ಪರವ, ಸಂಧಿ 1)

ಇದನ್ನು ಕೇಳಿ ತಾಂಬಾಲ ತುಂಬಿದ ಬಾಯಲ್ಲಿ
ನಗೆಸೂಸಿ ಕೃಷ್ಣನು ಅಜುರನನ್ನು ನೋಡಿ
"ನೀನೆನ್ನುತ್ತೀ" ಅಂದಾಗ ಅಜುರನನು ಕೈಮುಗಿದು
ತಲೆಬಗ್ಗಿಸಿ "ದುರೋಧನನ ಅಭಿಪ್ರಾಯವೇ
ನನ್ನದು, ನಿಮ್ಮ ಸಹಾಯ ಬೇಡುವುದೇ ನಮ್ಮ
ಉತ್ತಮ ನಿಧಾರ. ಬೇರೆನೂ ಬೇಡುವ ಸಾಫತಂತ್ರ
ನನಗಿಲ್ಲ" ಅಂದ. (ನಯ = ರಿಟಾಣಿಷಿಟ ಶಿಜರಟ11,
ನೀತಿಶಾಸ್ತ್ರ, ಉಪಾಯ12).

ಆದೂಡಾವಿಹ ವೋಂದುಕಡೆಯೋಳು
ಕಾದುವವರಾವಲ್ಲ ಇತರೇ
ಯಾದವರು ಕೃತವರ್ಮ ನಾರಾಯಣ
ಮಹಾಸೇನೆ |
ಕಾದುವವರಿವರೋಂದುದೆಸೆ ಯೆರ
ಡಾದುದಿವರೋಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾಧರಂಗಸುರಿತು
ನುಡಿದ ॥ 33 ॥ (ಉದ್ಯೋಗ ಪರವ, ಸಂಧಿ 1)

"ಹಾಗಾದರ ನಾನೋಂದು ಪಕ್ಷದಲ್ಲಿ ಇರುತ್ತೇನೆ, ಆದರ
ಯುದ್ದ ಮಾಡಲಾರೆ, ಮತ್ತೊಂದು ಪಕ್ಷದಿಂದ
ಯಾದವರು, ಕೃತವರ್ಮ, ನಾರಾಯಣ ಮಹಾಸೇನೆ
ಕಾದುವರು. ಇವೆರಡರಲ್ಲಿ ನಿನಗೇನು ಬೇಕು, ಅದನ್ನು
ಕೇಳಿಕೊ" ಎಂದು ಅಜುರನನನ್ನು ಕೃಷ್ಣನು ಕೇಳಿದ.

ನಾವು ಬಡವರು ಬಡವರಿಗೆ ದಿಟ್ಟ
ನೀವು ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲನೆಂದನು ಪಾಧರ
ಕೈಮುಗಿದು |
ನೀವು ಸುಖದೋಳ ಪಾಂಡವರನು

ಜ್ಞೇವಿಸುವುದೆಮಗ್ಗಿದ ಯದುಭೂ
ಪಾವಳಿಯ ಕೃಪಮಾಡಿಯೆಂದನು ಕೌರವರ
ರಾಯ ॥ 35 ॥ (ಉದ್ಯೋಗ ಪರವ, ಸಂಧಿ 1)

"ನಾವು ಬಡವರು, ನೀವು ಬಡವರ ಬಂಧು ಎಂದು
ಕೇಳಿದ್ದೇನೆ. ನಮಗೆ ನೀವೇ ಸಾಕು" ಎಂದು
ಅಜುರನನು ಅಂದಾಗ, "ನೀವು ಪಾಂಡವರ
ಪಕ್ಷದಲ್ಲಿದ್ದು, ಅವರನ್ನು ಅನುಗ್ರಹಿಸಿ, ಉಳಿದ ನಿಮ್ಮ
ಸೇನೆಯನ್ನು ನಮಗೆ ಹೊಡಿ" ಎಂದು
ದುರೋಧನನು ಹೇಳಿದನು.

ನಾವು ಭಕ್ತರು ಭಕ್ತಭೃತ್ಯರು
ನೀವು ಸಾರಥಿಯಾಗಿ ನಮ್ಮನು
ಕಾವುದೆಂದಜುರನನು ಹಣ್ಣಿಕಾಚಿದನು
ಹರಿಪದಕೆ ॥ 44 ನೇ ನುಡಿಯ ಎರಡನೆ ಭಾಗ ॥
(ಉದ್ಯೋಗ ಪರವ, ಸಂಧಿ 1)

ಎನ್ನಲು ನಗುತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾವತ್ತ ಬಲ್ಲವು
ಭೃತ್ಯವರ್ಗದೊಳು |
ತನಗಹಂಕೃತಿ ಯಿಲ್ಲ ಹೇರೋ
ಚನಿಯ ಪಡಿಹಾರಿಕೆ ಶರೀಟಿಯ
ಮನೆಯ ಬಂಡಿಯ ಬೋವನಾದನು
ವೀರನಾರಯಣನು ॥ 44 ॥ (ಉದ್ಯೋಗ ಪರವ,
ಸಂಧಿ 1)

"ನಾವು ಭಕ್ತರು, ನೀವು ಭಕ್ತರ ಸೇವಕರು, ಸಾರಥಿಯಾಗಿ
ನಮ್ಮನ್ನು ರಕ್ಷಿಸುವುದು" ಎಂದು ಅಜುರನನು ಕೃಷ್ಣನ
ಕಾಲಿಗೆ ಬಿಡ್ಡನು.

ಇದನ್ನು ಕೇಳಿ ಕೃಷ್ಣನು ನಗುತ್ತ ಸಾರಥಿಯಾಗೆಲು
ಒಷ್ಟಿದನು. ಕರುಣಾಸಾಗರನ ಪ್ರೀತಿಯನ್ನು ನಾವು
ಸೇವಕರೆನು ಬಲ್ಲವು? ತನಗೆ ದುರಭಿಮಾನವಿಲ್ಲ
ಎಂದು ಅಜುರನನ ರಥಕ್ಕ ಸಾರಥಿಯಾದನು
ವೀರನಾರಾಯಣನು. (ಹೇರೋಚನಿ = ವಿರೋಚನನ
ಮಗ ಬಲಿ, ಪಡಿಹಾರಿಕೆ = ದ್ವಾರಪಾಲಕತನ,
ಒಟ್ಟಾರ್ಥ?)

ಅಜುರನ ವಿಷಾದಯೋಗ್

ಕೌರವರ ಸೈನ್ಯದಲ್ಲಿ ತನ್ನ ಬಂಧುಭಾಂಧವರನ್ನು
ಕಂಡು ಅವರೊಡನೆ ಕಾದಬೇಕು, ನಂತರ ಅವರ
ಹತ್ಯೆಮಾಡುವ ಪ್ರಮೇಯವೂ ಬರಬಹುದೆಂದು
ಖಿನ್ನಾಗಿ ಶಸ್ತ್ರಾಯಗಳನ್ನು ಮಾಡಿದುದು ಮತ್ತು ಈ
ಪ್ರಕರಣವೇ ಶ್ರೀಮದ್ಭಾಗವದ್ಗೀತೆಗೆ ನಾಂದಿಯಾಲ್ಯಿತು
ಎಂಬಾದು ಎಲ್ಲರಿಗೂ ಅರಿವಿದೆ. ಸುಮಾರವ್ಯಾಸನು ಈ
ಪ್ರಸಂಗವನ್ನು ಚೆನ್ನಾಗಿ ವಿವರಿಸಿದ್ದಾನೆ. ಗೀತೆಯನ್ನೂ
ಸುಂದರವಾಗಿಯೇ ಹಣ್ಣಿದಿದ್ದಾನೆ, ಅದನ್ನು ಇಲ್ಲಿ
ನಿರೂಪಣೆ ಮಾಡಲು ಸಾಧ್ಯವಿಲ್ಲವಲ್ಲ! ಆದರೆ ಗೀತೆಗೆ

ಮೂಲವಾದ ಘಟನೆಯನ್ನು ವಿವರಿಸಿದ ಪರಿ ಓದಿ.
ಯಾದ್ದರಿಂದ ಮೊದಲನೇ ದಿನ ಎರಡೂ ಸೇನೆಗಳು
ಎದುರುಬದಿರಾಗಿ ನಿಂತಾಗ ಅಜುರ್ನನಿಗೆ ಕೌರವರ
ಪರವಾಗಿ ಹೋರಾಡಲು ಬಂದ ವೀರರು ಯಾರು,
ತಾನು ಯಾರೋಡನೆ ಕಾದಬೇಕು ಎಂದು ಅರಿಯುವ
ಇಚ್ಛೆಯಾಗಿ, ತನ್ನ ರಥವನ್ನು ಕೌರವರ ಸೇನೆಯ
ಮುಂದೆ ನಿಲ್ಲಿಸಬೇಕೆಂದು ಸಾರಧಿ ಕೃಷ್ಣನನ್ನು
ಕೇಳಿಕೊಂಡನು. ಕೃಷ್ಣನು ಅಂತಹೇ ಮಾಡಿದಾಗ

ಮೆಟ್ಟಿ ನೋಡಿದನಹಿತ ರಾಯರ
ಧರ್ಮಗಳ ತೆರಳಿಕೆಯನುತ್ತಿಹ
ಗೆಟ್ಟಿ ಘಲುಗುಣ ಸೆಡೆದು ಮನದಲಿ ನೋಂದು
ತಲೆವಾಗಿ
ಕೆಟ್ಟ ಕಾಯದ ಸುಖಕಳುಪಿ ಒಡೆ
ಹುಟ್ಟಿದರ ಕೈಯಾರ ಕೊಂದರೆ
ಮುಟ್ಟದೇ ಕಡುಪಾಪ ಘನಪರಿತಾಪ ತನಗೆಂದ
॥ 26 ॥ (ಭೀಷಣಪರ್ವ, ಸಂಧಿ 3)

ವೈರಿರಾಜರ ಸೇನೆಯ ಗುಂಪುಗಳನ್ನು ನೋಡಿ
ಉತ್ತಾಹಕುಂದಿ, ಮನದಲ್ಲೇ ನೋಂದು ಅಜುರ್ನನನು
ತಲೆಬಾಗಿದನು. “ಪಾಪಿ ದೇಹದ ಸುಖಕ್ಕೆ ಆಸೆಪಟ್ಟು
ಬಂಧುಗಳನ್ನು ತಾನು ಕೈಯಾರ ಕೊಂದರೆ ತನಗೆ
ಘೋರಪಾಪ, ಅತೀವ ದುಃಖವಾಗದೇ?” ಎಂದು
ಅಜುರ್ನನಂದ.

ಕೆಳಬರೋಡಹುಟ್ಟಿದರು ಗುರುಗಳು
ಕೆಲರು ಕೆಲಬರು ಮಾವ ಮೈದುನ
ನಳಿಯ ಮಗ ಹಿರಿಯಯ್ಯ ಮುತ್ತಯ
ಮೊಮ್ಮನೆನಿಸುವರು।
ಕಳಿದೊಳಿನಿಬರಕೊಂದು ಶಿವಶಿವ
ಕೆಲವು ದಿವಸದ ಸಿರಿಗೆ ಸೋಲಿದು
ಮುಳುಗುವೆನೆ ಭವಸಿಂಧುವಿನೊಳಾನೆನುತ್ತ
ಮನಮುರಿದ ॥ 27 ॥ (ಭೀಷಣಪರ್ವ, ಸಂಧಿ 3)

“ಕೆಲವರು ಒಡಹುಟ್ಟಿದವರು, ಕೆಲವರು ಗುರುಗಳು,
ಕೆಲವರು ಮಾವ, ಮೈದುನ, ಅಳಿಯ, ಪುತ್ರ,
ದೊಡ್ಡಪ್ಪ, ಮುತ್ತಜ್ಞ, ಮೊಮ್ಮಗನೆನಿಸುವವರು. ಕ್ಷಣಿಕ
ಸುಖಕ್ಕಾಗಿ ಯಾದ್ವದಲ್ಲಿ ಇವರನ್ನು ಕೊಂದರೆ ಶಿವಾ,
ಭವಸಾಗರದಲ್ಲಿ ಮುಳುಗಿಹೋಗುತ್ತೇನೆ” ಎಂದು
ದುಃಖಿಸಿದ.

ಇದಿರುಗಾಣದ ಕೊಲೆಗೆ ನಿಬಂಧ
ಧದಲಿ ಬೆಸಸುವ ಕೃಷ್ಣನಕಟ್ಟಾ ಮದಮುಖನೋ
ದುಬೋರ್ಧಕನೋ ವಂಚಕನೋ ಘಾತಕನೋ ।
ಯಾದುಗಳನ್ನೆಯದೊಳಿಗ ಕರುಣಾ
ಸ್ವದರು ಜನೀಸಿರಲಾ ಮುರಾರಿಯ
ಹೃದಯ ಬೆಟ್ಟಿತೆನುತ್ತ ಘಲುಗುಣ ಬಾಗಿದನು

ಶೀರವ ॥ 28 ॥ (ಭೀಷಣಪರ್ವ, ಸಂಧಿ 3)
“ಹಿಂದಮುಂದ ನೋಡದ ಹತ್ಯೆಗೆ ಪ್ರೇರೇಪಿಸುವ
ಕೃಷ್ಣನು ದುಷ್ಪನೋ, ದುಬೋರ್ಧಕನೋ,
ಮೋಸಗಾರನೋ, ಕೊಲೆಗಾರನೋ? ಯದುವಂಶದಲ್ಲಿ
ಕರುಣಾಳುಗಳು ಹುಟ್ಟಿರಲು ಈ ಕೃಷ್ಣನು (ಮಾತ್ರ)
ನಿಷ್ಪರ್ಣಾದನಲ್ಲ!” ಎಂದು ಅಜುರ್ನನನು ತಲೆ
ತಗ್ಗಿಸಿದನು. (ಮದಮುಖ = ದುಷ್ಪ¹², ಬೆಟ್ಟಿತು =
ಇಂಜಿನ ತಿಖಣಿ ನ ಇಚ್ಛಿದಿ¹¹, ನಿಷ್ಪರ್ವಾಯಿತು¹²).

ನರಕಕರ್ಮವ ಮಾಡಿ ಇಹದೊಳು
ದುರಿತಭಾಜನನಾಗಿ ಕಡೆಯಲೆ
ಪರಕೆ ಬಾಹಿರವಾಗಿ ನಾನಾಯೋನಿಯೋಳು
ಸುಳಿದು ।
ಹೋರಳುವನುವನು ಕೃಷ್ಣದೇವನು
ಕರುಣಿಸಿದನೇ ಹಿತವನೇ ಹರ ಹರ
ಮಹಾದೇವೋಂದು ಬೋಳಿಕೆ ಬದುಕಿದನೆ
ಯಂದ ॥ 29 ॥ (ಭೀಷಣಪರ್ವ, ಸಂಧಿ 3)

“ಭೂಮಿಯಲ್ಲಿ ಘೋರ ಪಾಪವನ್ನು ಮಾಡಿದವನು,
ನರಕಕ್ಕೆ ಸಲ್ಲಾವವನಾಗಿ, ಕೊನೆಯಲ್ಲಿ ಮೋಕ್ಷ ಸಿಗದೆ,
ನಾನಾ ಪಾಣಿಗಳಾಗಿ ಹುಟ್ಟಿ ನರಳುತ್ತಾನೆ. ಕೃಷ್ಣನು
(ನನಗೆ) ಹಿತವನ್ನು ಬೋಧಿಸಿದನೇ, ಮಹಾದೇವ. ಈ
ಕ್ಷಣ (ನೋಡಲು) ನಾನು (ಇನ್ನೂ)
ಬದುಕಿದ್ದೇನೆಯೇ?” ಎಂದನು.

ಮುಳೀಯಲಾಗದು ಕೃಷ್ಣ ನಿಮ್ಮನು
ಭೂಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕಿಸಿದನು ನನದನು ಕರುಣ
ವಾರಿಯಲೆ ।
ಬಲುಹನೀ ಮುಖದಲ್ಲಿ ತೋಱುವ
ಡಳಿಕಿದನು ಸಾಮಾಜಿಕಸಂಪ
ತ್ರೀಳೆಯ ಸಕಲಭಾರಂತೆ ಬೀತುದು ದೇವಾ
ಕೇಳಿಂದ ॥ 30 ॥ (ಭೀಷಣಪರ್ವ, ಸಂಧಿ 3)

“ಕೃಷ್ಣ, ಸಿಟ್ಟುಮಾಡಬೇಡ. ನಿನ್ನನ್ನು ತಿಳಿದುಕೊಳ್ಳಲು
ನಾನು ಸಮರ್ಥನಲ್ಲ. ಕುಲದವರನ್ನು ನಾನು
ಕೊಲ್ಲಲು ಹವಣಿಸಿದೆ” ಎಂದು ಕರುಣಾಭಾಷ್ಪದಲ್ಲಿ
ನನದು. “ಪರಾಕ್ರಮವನ್ನು ಸ್ವಂತ ಮುಂದೆ
ತೋರಲು ಹೋಗಿ ತಪ್ಪಿಮಾಡಿದೆ. ಈಗ ರಾಜ್ಯ,
ಸಂಪತ್ತು, ಭೂಮಿಯ ಮೇಲಿನ ಮೋಹ ಕೆಳೆಯಿತು,
ದೇವಾ, ಕೇಳು” ಎಂದ.

ಕೆಡುವ ಕಾಯವ ನೆಚ್ಚಿ ಬಂಧುಗ
ಲೋಡನೆ ವೈರವ ಮಸೆದು ನರಕಕೆ
ಕಡೆವನೇ ತಾನೆನುತ ರಥದೊಳು
ಬಿಲ್ಲನ್ನಿಳಿಹಿದನು ॥ 31 ॥ ರ ಎರಡನೆ ಅರ್ಥ ॥

(ಭೀಷಣವ್, ಸಂಧಿ 3)

“ಎಂದಾದರೋಮೈ ಹಾಳಾಗಿ ಹೋಗುವ ಈ ದೇಹಸುಖಕ್ಕಾಗಿ ಬಂಧುಗಳೊಡನೆ ವ್ಯರವನ್ನು ಕಟ್ಟಿಕೊಂಡು ನರಕಕ್ಕೆ ನಾನು ಹೋಗಲೇ” ಎಂದು ರಥದಲ್ಲಿ ಬಿಲ್ಲನ್ನು ಕೆಳಗಿಟ್ಟುಬಿಟ್ಟನು. ಎಷ್ಟು ಸುಂದರವಾಗಿದೆ ಈ ನಿರೂಪಣೆ!

ಅಶ್ವತಾಮನ ನಾರಾಯಣಾಸ್ತ್ರಃ

ಮೋಸದಿಂದ ಪಾಂಡವರು ದ್ರೋಣಾಚಾಯನಿಂದ ಶಸ್ತ್ರತಾಗಮಾಡಿಸಿ ಆ ನಂತರ ಅವನನ್ನು ವಧಿಸಿದಾಗ, ಮಗ ಅಶ್ವತಾಮನ ಸಿಟ್ಟು ನೆತ್ತಿಗೇರಿ ಅತ್ಯಂತ ಪ್ರಬಲಾಸ್ತ್ರ ನಾರಾಯಣಾಸ್ತ್ರವನ್ನು ವಾಂಡುಸೇನೆಯ ಮೇಲೆ ಪ್ರಯೋಗಿಸಿದನು. ನಾರಾಯಣಾಸ್ತ್ರವು ಬೆಂಕಿಯನ್ನು ಗುಳ್ಳೆ ಪರಮಾಸ್ತ್ರ, ಅಗ್ನಿ ಅಸ್ತ್ರವೂ ಬೆಂಕಿಯನ್ನು ಗುಳ್ಳೆತ್ತದೆ. ಆದರೆ ನಾರಾಯಣಾಸ್ತ್ರವು ಬೆಂಕಿಯನ್ನು ಗುಳ್ಳೆ ಶಸ್ತ್ರ, ಹಿಡಿದ ಶತ್ರುಗಳನ್ನು ನಾಶಪಡಿಸದೆ ಹಿಂದೆ ಹೋಗದು. ಅಗ್ನಿ ಅಸ್ತ್ರಕ್ಕೆ ಪರಜನಾಸ್ತ್ರದಿಂದ (ಮಳೆಯ ಅಸ್ತ್ರ) ಶಮನ ಮಾಡಬಹುದು. ನಾರಾಯಣಾಸ್ತ್ರಕ್ಕೆ ಶಸ್ತ್ರ ತಾಗ ಮಾತ್ರ ಶಮನ. ಅದು ಪಾಂಡುಸೇನೆಯನ್ನು ಸುಡಲಾರಂಭಿಸಿದಾಗ, ಪಾಂಡವರು ಕಂಗಾಲಾದರು.

ವಾಯಕಂಜದಿರಂಜದಿರಿ ಘಡ
ಬಾಯ ಬಿಟ್ಟು ಹೋಹುದೇ ನಿ
ಮಾಯಿಷಕೆ ಹೋಣ ತಾನು ಹೇಳಿತ ಮಾಡಿ
ಬೇಗದಲ್ಲಿ ಇ
ಆಯಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುದು
ಪಾಯವೆಂದಸುರಾರಿ ಸಾರಿದನಂದು ನಿಜಬಲಕೆ
ಜಂ 37 ಜಂ (ದ್ರೋಣ ಪರವ, ಸಂಧಿ 19)
ಹರಿಯ ಬೃಗಳು ಬೆದರಿಸಲು ನೃಪ
ರಿರ ನಿರಾಯಿಧರಾಗಿ ಮಾಡೇ
ಯರು ಶಿಖಿಂಡಿ ಕುಮಾರಕರು
ಪಾಂಚಾಲನಂದನರು
ಕರದ ಕದಹಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೃದುಗಳ ಸುಭಟರ
ಕಂಡುದಮಳಾಸ್ತ್ರ, ಜಂ 41 ಜಂ (ದ್ರೋಣ ಪರವ,
ಸಂಧಿ 19)

“ಕಪಟಕ್ಕೆ (ಶತ್ರುದಾಳಿಗೆ) ಹೆದರಬೇಡಿ. ಬಾಯಿಷಟ್ಟು ನಿಂತರೆ ಅದು ಹೋಗುವುದೇ? ನಿಮ್ಮ ಜೀವನಕ್ಕೆ ನಾನು ಹೋಣ, ಆಯಧಗಳನ್ನು ಬಿಸಾಡಿ. ಅನೆ, ರಥ, ಕುದುರೆಗಳಿಂದಳಿಯುವುದೇ ಬದುಕುವ ದಾರಿ” ಎಂದು ಕೃಷ್ಣನು ತನ್ನ ಸೈನ್ಯಕ್ಕೆ ಹೇಳಿದನು. (ವಾಯ =

ಕಪಟ, ಮೋಸ್, ಜಾಯಿಲ = ನಿಜವಾದ ಅರ್ಥ ನಾಯಿ, 12, ಇಲ್ಲಿ ಕುದುರೆ ಎಂದು ಅರ್ಥಮಾಡಿಕೊಳ್ಳಬೇಕು). ಕೃಷ್ಣನ ಮಾತುಗಳಿಂದ ಹೆದರಿದ ನಕುಲಸಹದೇವರು, ಕುಂತಿಕುಮಾರರು, ಶಿಖಿಂಡಿ, ದ್ರೌಪದೇಯರು, ದೃಷ್ಟಿಯುಮ್ಮಿರು ನಿರಾಯಿಧರಾದರು. ಕಪ್ಪಾದ ಗಲ್ಲಗಳ, ಕಾಂತಿಹೀನವಾದ ಜೋಲು ಮುಖದ ವೀರರ ಮುಂದೆ ಬಿದ್ದ ಶಸ್ತ್ರಗಳನ್ನು ಆ ಅಸ್ತ್ರ, ನೋಡಿತು. ಭೀಮನು ಮಾತ್ರ ಗರ್ವದಿಂದ, “ನಾನು ಹೇಡಿಯಲ್ಲ, ರಣರಂಗದಲ್ಲಿ ಶಸ್ತ್ರತಾಗ ಮಾಡಲಾರೆ” ಎಂಬ ಮೊಂಡುತ್ತನದಿಂದ ಮನುಗ್ಗಿದಾಗ ನಾರಾಯಣಾಸ್ತ್ರವು ಅವನನ್ನು ಸುಡಲನುವಾಯಿತು. ಕೃಷ್ಣನು ಕೂಡಲೇ ಅದರ ತೀಕ್ಷ್ಣತೆಯನ್ನು ಕಡಿಮೆಮಾಡಲು ಅಜುವನನಿಗೆ ವರುಣಾಸ್ತ್ರವನ್ನು (ಮಳೆ ತರುವ ಅಸ್ತ್ರ) ಪ್ರಯೋಗಿಸಲು ಹೇಳಿದ. ಅದರ ಪ್ರಭಾವ ನಾರಾಯಣಾಸ್ತ್ರದ ಮುಂದೆ ಎಳ್ಳಷ್ಟೂ ನಡೆಯಲ್ಲಿಲ್ಲ. ಆಗ ಕೃಷ್ಣನು ಭೀಮನನ್ನು ರಕ್ಷಿಸಲು ಬೆಂಕಿಗೆ ಹಾರಿದನು.

ಆವ ಶರವಿದ್ದೇಗುವುದು ಮೈ
ಗಾವನಸುರಾಂತಕನಲ್ಲಿ ತಾ
ನಾವ ವಹಿಲದೊಳಗರಿಯೋಳಿಡ್ಹಾಯ್ನಿಲಜನ
ತೆಗೆದ ಇ

ನಾವರಿಯವಾ ಪವನಜನ ಶ
ಸ್ತ್ರಾವಳಿಯನಾ ಘಲುಗುಣನ ಗಾಂ
ಡೀವವನು ಹರಿ ಸೆಳೆದುಕೊಂಡನು
ಬಿಸುಟನವನಿಯಲ್ಲಿ ಜಂ 49 ಜಂ (ದ್ರೋಣ
ಪರವ, ಸಂಧಿ 19)

ಮುರಹರನ ಪಾದಾರವಿಂದದ
ಹೋರಯೋಳಗಡಗಿತು ಹೋಯ್ಯು ಭಯವು
ಬುರದೊಳಗೆ ಬೋಬ್ಬಿರಿದುವು ನಿಸ್ನಾಳ
ಕೋಟಿಗಳು ಜಂ 50 ನೆ ನುಡಿಯ ಎರಡನೆ ಭಾಗ
ಜಂ (ದ್ರೋಣ ಪರವ, ಸಂಧಿ 19)

ಕೃಷ್ಣನ ಮೈಗೆ ಯಾವ ಬಾಣವು
ಹಾನಿಮಾಡಬಲ್ಲದು? ಬೆಂಕಿಯಲ್ಲಿ ಹಾರಿ
ಭೀಮನನ್ನು ಹೋರತೆಗೆದನು ಮತ್ತು ಅಜುವನನ
ಕೈಯಲ್ಲಿದ್ದ (ವರುಣಾಸ್ತ್ರವನ್ನು ಪ್ರಯೋಗಿಸಲು
ಹಿಡಿದಿದ್ದ) ಗಾಂಡಿವವನ್ನು ತೆಗೆದು ಕೆಳಗೆ
ಬಿಸಾಡಿದನು. ಹೀಗೆ ಎಲ್ಲರೂ ಶಸ್ತ್ರವಿಹೀನರಾದರು.
ಕೃಷ್ಣನ ದಯಿಯಿಂದ ಭಯವು ಹೋಯಿತು,
(ಸಂತೋಷದಿಂದ) ದೊಡ್ಡ ನಗಾರಿಗಳನ್ನು
ಬಾರಿಸಿದರು. ನಾರಾಯಣಾಸ್ತ್ರವು ವ್ಯಧರವಾಗಿ
ಹೋಯಿತು. ಅಶ್ವತಾಮನು ಹತಾಶನಾದನು.
ಕೆಲವು ಮಹಾಭಾರತದ ಕತೆಗಳಲ್ಲಿ ನಾರಾಯಣಾಸ್ತ್ರದ
ಮುಂದೆ ಬನ್ನು ಹಾಕಿ ನಿಂತರೆ ಅದು

ನಿರಧಕವಾಗುತ್ತದೆ ಎಂದಿದೆ. ಭೀಮನು ಬೆನ್ನು ತೋರಿಸುವುದು ಹೇಡಿತನವೆಂದು ನಿರಾಕರಿಸಿದಾಗ, ಕೃಷ್ಣನು ಅವನ ಮುಂದೆ ಶಸ್ತ್ರಕ್ಕೆ ಬೆನ್ನು ಕೊಟ್ಟು ನೀಂತು ಅವನನ್ನು ರಕ್ಷಿಸಿದನೆಂದು ಹೇಳಿದೆ.

ಅಜುರ್ನನಿಗೆ ಕಣಣ ಮೇಲೆ ಮರುಕ್ಕೆ ಭಾತ್ಯಪ್ರೇಮದ ಭಾವನೆ

ಕಣಣಜುರ್ನನರ ಭೀಕರ ಯುದ್ಧದಲ್ಲಿ ಶಲ್ಯನು ಸಿಟ್ಟಿಲ್ಲಿಂದ ಸಾರಥ್ಯವನ್ನು ಬಿಟ್ಟು ರಥದಿಂದ ಇಳಿದು ಹೋದಾಗ, ಕಣಣನು ಅಜುರ್ನನ್ನು ವರ್ಧಿಸಲು ನಿಶ್ಚಯಿಸಿದನು. ಆಗ ಲಿಪ್ಪನ ಶಾಪ ಫಲಿಸಿತು, ಕಣಣ ರಥದ ಚಕ್ರವನ್ನು ಭೂಮಿ ನುಂಗಿದಳು, ಚಕ್ರವು ಹೂತುಹೋಯಿತು. ಅವನು ಬಿಲ್ಲನ್ನು ಕೆಳಗಿಟ್ಟು, ಚಕ್ರವನ್ನುತ್ತಲು ಕೆಳಗಿಳಿದು ಅಜುರ್ನನಿಗೆ “ಸ್ವಲ್ಪ ಸೇರಿಸಿಕೊ, ಚಕ್ರವಶ್ಚಿದ ಮೇಲೆ ನನ್ನ ಪರಾಕ್ರಮ ನೋಡು” ಅಂದನು. ರಥಸ್ಥನಲ್ಲದ, ಕ್ಯೆಯಲ್ಲಿ ಶಸ್ತ್ರವಿಲ್ಲದವನ ಮೇಲೆ ಬಾಣ ಹೂಡುವುದು ಸ್ವತಿಕ ಯುದ್ಧವಲ್ಲ, ಹೀಗಾಗಿ ಅಜುರ್ನನು ತಾಳಿಕೊಂಡನು. ಕೃಷ್ಣನು ಬಿಡಲಿಲ್ಲ, ಕಣಣ ವರ್ಧಿಸಿದ ಹುರಿದುಂಬಿಸಿದ. ಆಗ ಅಜುರ್ನನಿಗೆ ಕಣಣ ಮೇಲೆ ಎಲ್ಲಿಲ್ಲದ ಮರುಕ್ಕುಂಟಾಯಿತು. ಅವನು ಹೇಗೆ ಕೃಷ್ಣನೊಡನೆ ಭಾವುಕನಾಗಿ ಬೇಡಿಕೊಳ್ಳುತ್ತಾನೆಂದು ಕುಮಾರವಾಯಾಸನು ಹೇಳುವ ರೀತಿ ನೋಡಿ.

“ಕೃಷ್ಣ, ಕಣಣನು ಶತ್ರುವಾಗಿರಲಿಕ್ಕಿಲ್ಲ, ಯಾಕೆಂದು ನನಗರಿಯದು. ಇವನ ಮೇಲೆ ಕರುಣ ಮೂಡುತ್ತದೆ, ಬಿಲ್ಲನ್ನುತ್ತಲು ಕೈಗಳೇ ಮುಂದೆ ಬಾರವು. ಯಾವ ಸ್ವೇಹವೆಂದು ತಿಳಿಯದು, ನನ್ನ ಹೃದಯ ಕರಿಗಿ ಈತ ಶತ್ರುವಂಬ ಭಾವನೆ ತೊಲಗುತ್ತದೆ. ಕಣಣನು ನಿಜವಾಗಿ ಯಾರು? ದುಯೋಧನನ ಮೇಲಿರುವಂತೆ ಶತ್ರುತ್ವ ನಮಗೆ ಇವನ ಮೇಲೇಕೆ? ನಮಗಪಕಾರಿಯಾಗಿದ್ದನು, ನಿಜ. ಇವನ ಹತ್ಯೆಗೆ ಯೋಜಿಸುವುದಿಲ್ಲ. ವೇರವು ಹೋಗಿ ಯುಧಿಷ್ಠಿರನಿಗಿಂತ ಇವನಲ್ಲಿ ಇಮ್ಮಡಿ ಸ್ವೇಹವುಂಟಾಗುತ್ತದೆ, ಕಣಣನಾರು?” ಎಂದು ಪುನಃ ಬೇಡಿಕೊಂಡೆ.

ದೇವ ಹಗೆಯಾಗಿರನು ಕಣಣನಿ
ದಾವ ಹದನೆಂದಜೊಯ ಮನದಲೆ
ನೋವು ಮಿಗುವುದು ಕೈಗಳೇಳವು ತುಡುಕುವಡೆ
ಧನುವ
ಜೀವಲೀತನಮೇಲೆ ಕರಗುವು
ದಾವ ಸಖನೋ ಶತ್ರುವಂಬೀ
ಭಾವನೆಯ ಬಗೆ ಬೀಳುಕೊಂಡುದು
ಕಣಣನಾರೆಂದ ॥ 23 ॥ (ಕು. ವಾಂ. ಭಾ. ಕಣಣಪವರ್, ಸಂಧಿ 26).

ಕೌರವನ ಮೇಲಿರುವದಗ್ಗದ
ವೇರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿಲ್ಲ ಬರ |

ವೇರವುಪಶಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣ ತೋಯುವುದೇನ್ನೇ ಕಣಣನಾರೆಂದ ॥ 24 ॥ (ಕು. ವಾಂ. ಭಾ. ಕಣಣಪವರ್, ಸಂಧಿ 26).

ಖಣಿಗಳನುಮತದಿಂದ ಕುಂತಿಯ
ಬಸುರಲೇನುದಯಿಸಲೇ ನೀ
ನಸುರರಿಪು ಬಹುಕಪಟ ನಾಟಕ
ಸೂತ್ರಧಾರನಲೇ |

ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದನಗು
ಬಿಸುಲಿದೇನೆಂದಜೊಯನಕಟಾ ಕಣಣನಾರೆಂದ ॥ 27 ॥ (ಕು. ವಾಂ. ಭಾ. ಕಣಣಪವರ್, ಸಂಧಿ 26).

ಬಿಸುಟ್ಟು ಹೋದನು ರಥವ ಸಾರಧಿ
ವಸುಧೆಯಲೆ ರಥವೆಡ್ಡ ಕೆಡೆದುದು
ನಿಶಿತಮಾರ್ಗಣವಿಲ್ಲ ಕಯಲಿ ದಿವ್ಯಧನುವಿಲ್ಲ |

ಎಸುವೋಡೆಂತೆಳುವುವು ಕಯ್ಯ ನೀ
ಬೆಸಸುವಡೆ ಮನವೆಂತು ಬಂದುದು
ಬಸುಱ ಶೀಖಿ ಬಲುಹಾಯ್ತು ಕಣಣ
ಕೊಲುವನಲ್ಲೆಂದ ॥ 36 ॥ (ಕು. ವಾಂ. ಭಾ. ಕಣಣಪವರ್, ಸಂಧಿ 26).

ಗುರುವನೆಸುವಡೆ ಮೇಣಾ ಭೀಷಣ
ಸರಳ ತಡಿಕೆಗೆ ಕೂಡುವಡೆ ಧಿ
ಕೃಸುವಡೆ ಕೃಪ ಶಲ್ಯ ಸ್ವಂಧವ ಮುಖ್ಯ
ಬಾಂಧವರ |

ತರಳಿದನೆ ತೇರ್ಗಿಸಿದನೆ ಹೇ
ವರಿಸಿದನೆ ಹೋರಿದನೆ ಕಲಿತನ
ಕರಿತೇನೆಂದಜೊಯ ಕಣಣ ಕೊಲುವನಲ್ಲೆಂದ
॥ 37 ॥ (ಕು. ವಾಂ. ಭಾ. ಕಣಣಪವರ್, ಸಂಧಿ 26).

ಮುಂದುವರಿಸುತ್ತ ಅಜುರ್ನನು ಪುನಃ ಕೃಷ್ಣನೊಡನೆ ತನ್ನ ಮನವನ್ನು ಬಿಜಿಷ್ಟುತ್ತಾನೆ. “ಇವನೇನಾದರೂ ಖಣಿಗಳ ಅನುಗ್ರಹದಿಂದ (ನಮ್ಮಂತೆಯೇ) ಕುಂತಿಯಲ್ಲಿ ಹುಟ್ಟಿದವನೋ? ನೀನು ಕುತೆಂತಿ, ಭೂಭಾರವನ್ನಿಳಿಸುವುದೇ ನಿನ್ನ ಇಚ್ಛೆ, ಆದರೆ ನನ್ನ ಮನಸ್ಸಿನಲ್ಲೇಕೆ ತಳ್ಳುಮಳ್ಳ, ಹೇಳಲಾರೆ, ಕಣಣನಾರು?” ಎಂದು ಮತ್ತೊಮ್ಮೆ ಅಂಗಲಾಚಿದ. “ಸಾರಥಿ ರಥಬಿಟ್ಟು ಹೋದ, ರಥದ ಚಕ್ರ ಭೂಮಿಯಲ್ಲಿ ಹೂತುಹೋಗಿದೆ, ಚೂಪಾದ ಬಾಣಗಳಿಲ್ಲ, ಕ್ಯೆಯಲ್ಲಿ ಬಿಲ್ಲಿಲ್ಲ, ಅವನ ಮೇಲೆ ಆಕ್ರಮಣ ಮಾಡಲು ಕೈಗಳು ಏಳುವುದಿಲ್ಲ, ನಿನಗೆ ಈ ಮಾತು ಹೇಳಲು ಹೇಗೆ ಮನಬಂತು? (ನಿಶಿತ = ಚೂಪಾದಿ, ಶೀಖಿ = ಬೆಂಕಿ) ಹೊಟ್ಟೆಯಲ್ಲಿನ ಬೆಂಕಿ (ಇಲ್ಲಿ ಕಳಿವಳ)

ಅತಿಯಾಯಿತು. ಕರ್ಣನನ್ನು ಕೊಲ್ಲುವುದಿಲ್ಲ. ದೋಷನನ್ನು ಸೋಲಿಸಲು. ಹಿತಾಮಹನನ್ನು ಶರಮಂಚದಲ್ಲಿ ಮಲಗಿಸಲು, ಕೃಪ, ಶಲ್ಯ, ಜಯರ್ಜಧ, ಮತ್ತಿತರರನ್ನು ಎದುರಿಸಲು ಹಿಂದೆಗೆದನೇ. ಇಲ್ಲ. ಆದರೆ ನನ್ನ ಶೌಯವೇಕೆ ಇಂದು ಕ್ಷೀಣಿಸಿತು ಹೇಳಲಾರೆ, ಕರ್ಣನನ್ನು ಕೊಲ್ಲಲಾರೆ” ಎಂದ. ಅಜುರನನ ಮನಸ್ಸಿನಲ್ಲಾದ ತುಮುಲವನ್ನು ಹೀಗೆ ಕುಮಾರವಾಗಿಸಿದ್ದಾನೆ.

ದುರ್ಯೋಧನನ ಸೋಲಿನ ನಂತರ¹⁰

ಅರಸ ತಲೆಗುತ್ತಿದನು ದೃಗುಜಲ
ವುರವಣಿಸಿ ಹೌನದಲ್ಲಿ ಘಲುಗುಣ
ನಿರ ಮುರಾರಿ ಸುಯೋಧನನ
ಸರ್ವಾನುಗುಣಗಣವ |
ಪರಿಪರಿಯಲೆಚ್ಚರಿಸಿ ದುಗುಡವ
ಪರಿಹರಿಸಿ ಸಂತ್ಯಾಸಿದಡೆ ಮುರ
ಹರನ ಬ್ಯೇದನು ನಿನ್ನ ಮಗ ನಾನಾ
ವಿಡಂಬದಲ್ಲಿ || 37 || (ಗದಾಪದ್, ಸಂಧಿ 37)
ಆರ ಬಸುರಲಿ ಬಂದು ಮೂಲೆಯುಂ
ಡಾರ ಮಡಿಲಲೀ ಒಳೆದು ಬಳಿಕಿನೋ
ಖಾರ ಹೆಂಡಿರ ಕೊಂಡು ಕಟು ತುಪುಗಾದು
ಕಳಿವಿನಲ್ಲಿ |
ವೀರ ದೃತ್ಯೇರ ಸದೆಬಡಿದು ಕುರು
ವೀರವಂಶದ ರಾಯರ್ಮೋಳ್ಜ
ವೈರಬಂಧವ ಬಿತ್ತಿ ಕೊಂಡವ ಕೃಷ್ಣ ನೀನೆಂದ ||
38 || (ಗದಾಪದ್, ಸಂಧಿ 37)

ಗದಾಯದ್ವಾದ ನಂತರ ದುರ್ಯೋಧನನು ಬಿದ್ದಲ್ಲಿ ವಾಂಡವರನ್ನು ಕರಕೊಂಡು ಕೃಷ್ಣನು ಹೋದನು. ಎಷ್ಟಂದರೂ ದಾಯಾದಿಗಳು, ದುರ್ಯೋಧನನ ದುರವಸ್ಯೆಯನ್ನು ಕಂಡು ಮರುಕಗೊಂಡರು. ಯುಧಿಷ್ಠಿರನು ತಲೆಬಗ್ಗಿಸಿದನು, ಅಜುರನನು ಕಣ್ಣಿರುಗರೆದನು. ದುರ್ಯೋಧನನು ಅವರಿಗೆ ಮಾಡಿದ ಅಪಚಾರಗಳನ್ನೆಲ್ಲಾ ಕೃಷ್ಣನು ನೆನಪಿಸಿ ಅವರ ದುಃಖವನ್ನು ಪರಿಹರಿಸಿದಾಗ ನಿನ್ನ ಮಗನು (ಸಂಜಯನು ದೃತರಾಷ್ಟ್ರನಿಗೆ ಹೇಳಿಪುದು) ಕೃಷ್ಣನನ್ನು ನಾನಾ ರೀತಿಯಲ್ಲಿ ಬ್ಯೇದನು. “ಯಾರದೋ ಹೊಟ್ಟೆಯಲ್ಲಿ ಹುಟ್ಟಿ, ಯಾರದೋ ಎದ್ಹಾಲು ಕುಡಿದು ಅವರ ಮಡಿಲಲ್ಲಿ ಒಳೆದು, ಯಾವಾರದೋ ಹೆಂಡಿರನ್ನು ಕದ್ದು, ದನಕರುಗಳನ್ನು ಕಾದು, ಮೋಸದಿಂದ ರಕ್ಷಸರನ್ನು ಕೊಂಡು, ಕುರುವಂಶದ ನಮ್ಮಲ್ಲಿ ವೈರವನ್ನು ಬಿತ್ತಿ ಕೊಂಡವನು ನೀನೇ ಕೃಷ್ಣ” ಎಂದ.

ಬಣಗುಗಳು ಭೀಮಾಜುರು ಕಾ ರಣಿಕ ನೀನು ನಿನ್ನಪಾಯವು ಧರ್ಮದ ಕಣಿ ಯುಧಿಷ್ಠಿರನೆತ್ತೆ ಬಲ್ಲನು ನಿನ್ನ ಮಾಯೆಗಳು |

ಸೆಣಸನಿಕ್ಕಿದೆ ನಮ್ಮೋಳಿಗೆ ಧಾ ರಣಿಯ ಭಾರವ ಬಿಡಿಸಲೋಸುಗ ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ || 39 || (ಗದಾಪದ್, ಸಂಧಿ 37)

ಪಾಪಿ ನಮ್ಮಯ ಗೋತ್ತುದ ವಥೆಯ ಶಾಪ ನಿನ್ನನುತಾಗುವುದು ಸ ವಾರಪರಾಧವು ನಿನ್ನದೀ ಕೌರವ ಪಾಂಡವರ | ಕೋಪವನು ಕೊನರಿಸುವ ನಮ್ಮಯ ತಾಪವನು ನೂಕುವ ಕುಬುದ್ದಿ ವಾಂಪಕನು ನೀ ವೈರಿಯಲ್ಲದ ಭೀಮನಲ್ಲಂದ || 40 || (ಗದಾಪದ್, ಸಂಧಿ 37)

ರಣಮುಖದೋಳೀ ಕ್ಷತ್ರಧರ್ಮದ ಕುಣಿಕ ತಪ್ಪದ ವೇದಶಾಸ್ತ್ರದ ಭಣಿತೆ ನೋಯದೆ ವೀರವೃತ್ತಿಯ ಪದದ ಪಾಡರಿದು |

ಸೆಣಸು ಸೋಂಕಿದ ಭಲದ ಭಾಷೆಯೋ ಇಣುವ ಹಿಂಗದೆ ಜೀವದಾಸೆಗ ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳಿಂದ || 40 || (ಗದಾಪದ್, ಸಂಧಿ 37)

“ಭೀಮಾಜುರು ಬುದ್ದಿಯಿಲ್ಲದವರು (ಬಣಗುಗಳು = ಲೆಕ್ಕಿಕ್ಕಿಲ್ಲದವರು, ಕೀಳರು12), ಅದಕ್ಕೆ ಕಾರಣ ನೀನು ಮತ್ತು ನಿನ್ನ ಕುತಂತ್ರಗಳು. ಧರ್ಮಶಾಸ್ತ್ರದ ಗಣಿಯಾದ ಯುಧಿಷ್ಠಿರನು ನಿನ್ನ ಮಾಯೆಗಳನ್ನು ಹೀಗೆ ಅರ್ಥಮಾಡಿಕೊಳ್ಳಬಲ್ಲ? ನಮ್ಮೋಳಿಗೆ ವೈರವನ್ನು ಬಿತ್ತಿ. ಭೂಭಾರವನ್ನು ಇಳಿಸಲು ನಮ್ಮೋಳಿಗೆ ಯುದ್ಧವನ್ನು ಮಾಡಿಸಿ. ನಮ್ಮ (ಕೌರವರ) ಹತ್ಯೆಯನ್ನು ಮಾಡಿಸಿದೆ” ಎಂದ. “ಲೋ ಪಾಪಿ. ನಮ್ಮ ಗೋತ್ತುವಥೆಯ ಶಾಪ ನಿನಗೆ ತಾಗುವುದು. ನಮ್ಮೋಳಿಗಿನ ದೃಷ್ಟಿಯನ್ನು ಚಿಗುರಿಸಿದ ಎಲ್ಲಾ ಅಪರಾಧವು ನಿನ್ನದು. ನಮ್ಮೋಳಿಗೆ ವೈರವನ್ನು ತೂಡಿಸುವ ದುಷ್ಪಬುದ್ದಿಯಳಿಗೆ ನೀನು ನನ್ನ ವೈರಿಯಲ್ಲದ ಭೀಮನಲ್ಲ” ಎಂದ. ಮುಂದುವರಿಸುತ್ತಾ “ನಾನು ರಣರಂಗದಲ್ಲಿ ಕಾಳುತ್ತಧರ್ಮಕ್ಕ ತಪ್ಪದಂತೆ, ವೇದಶಾಸ್ತ್ರಗಳಲ್ಲಿನ ಹೇಳಿಕೆಗಳಿಗೆ ಕುಂದು ಬಾರದಂತೆ, ವೀರವೃತ್ತಿಯನ್ನುರಿದು ಯುದ್ಧಮಾಡಿದ, ಭಲದಲ್ಲಿ ರವಷ್ಟೂ ಕಡಿಮೆಯಾಗದಂತೆ. ಜೀವದ ಹಂಗನ್ನು ಬಿಟ್ಟಿರುವುದನ್ನು ಎಲ್ಲರೂ ಅರಿತಿದ್ದಾರೆ, ಕೃಷ್ಣ ಕೇಳು” ಎಂದ. ಇದರ ನಂತರ ದುರ್ಯೋಧನನ ಮೇಲ ಹೂಮಳೆಯಾಯಿತಂತೆ (ಭಣಿತೆ = ಹೇಳಿಕೆ, ನುಡಿ12).

ಅಜುಂನನ ರಥದ ದಹನ¹⁰

ಯುದ್ಧದ ನಂತರ ಸಾರಥಿಗಳು ರಥದಿಂದಿಳಿದ ನಂತರ ರಥಸ್ತು ವೀರರು ಇಳಿಯವುದು ಕ್ರಮ. ಆದರೆ ಕೃಷ್ಣನು ಅಜುರನಿಗೆ ನೀನು ಮೊದಲಿಳಿ ಅಂದಾಗ ಅಜುರನನು ಕೃಷ್ಣನಿಗೆ ನೀನೇ ರೂಡಿಯಂತೆ ಮೊದಲು ಅಂದನು. ಈ ವಿಚಾರದಲ್ಲಿ ಇಬ್ಬರೊಳಗೆ ವಿವಾದವಾಯಿತು. “ಎಲೆ ಹುಚ್ಚು, ನಾನು ಮೊದಲಿಳಿದರೆ ನೀನುಳಿಯಲಾರೆ. ನಿನ್ನ ಗರ್ವದ ಮಾತುಗಳನ್ನು ಮತ್ತೆ ಆಡು, ಮೊದಲು ಇಲ್ಲಿ” ಎಂದು ಕೃಷ್ಣನು ಹೇಳಿದನು. ಅಜುರನಿಳಿದ ನಂತರ ಚಾಟಿ, ಕಡಿವಾಣಿಗಳನ್ನು ರಥದಲ್ಲಿ ಬಿಟ್ಟು ಕೃಷ್ಣನು ನಗುತ್ತಾ ಕೆಳಗಿಳಿದಾಕ್ಷಣ ಘಟಘಟೆಲೆಂಬ ಕೆಂಪು ಬೆಂಕಿಯಲ್ಲಿ ರಥವುರಿದು ಆಕಾಶಕ್ಕೆ ಅಪ್ಪಳಿಸಿತು (ಕೇಸುರಿ = ಕೆಂಪು ಬೆಂಕಿ).

ಧ್ವಜದ ಹಲಗೆಯನೊದೆದು ಹಾಯ್ನು
 ನಿಜನಿವಾಸಕೆ ಹನುಮ ಧೂಮ
 ಧ್ವಜನಮಯವಾದುದು
 ರಥಾಶ್ವರಥಾಂಗರಾಜಿಗಳು ।
 ವಿಜಯ ಭೀಮಾದಿಗಳು ಕಂಡ
 ಕ್ಷುಜದೋಜಾಕಸ್ತಿಕದ ಶಚಿನ
 ಗಜಬಜವಿದೇನೇನುತ ನೆರೆ ಬಚಿನದರು
 ಭೀತಿಯಲಿ ॥ 50 ॥ (ಗದಾಪದ್. ಸಂದಿ 8)
 ಹರಿಯಿದೇನಾಕಸ್ತಿಕದ ದ
 ಖ್ಯಾರಿಯೋಳೆದ್ವದು ತೇರು ನಮಗೀ
 ಯುರಿಯ ಭಯ ಭಂಗಿಸಿತಿದೇನು
 ನಿಮಿತ್ತಲಿದಕೆನಲು ।
 ಉರಿವುದಂದೇ ತೇರು ಕಣಣನ
 ಗುರುನದೀನಂದನನ ದೃಷ್ಟಿಕ
 ಶರಹತಿಯೋಳೆಮ್ಮಿಂದ ನಿಂದುದು ಪಾದ್ರ

ಹನುಮನು ಧ್ವಜದ ಹಲಗೆಯನ್ನು ಮೆಟ್ಟೆ, ಗಗನಕ್ಕೆ
ಹಾರಿ ತನ್ನ ಸಾಫನಕ್ಕೆ ಹೋದನು. ರಥ, ಅಶ್ವ,
ರಥದಚಕ್ರಗಳ ಸಾಲುಗಳನ್ನು (ರಥಾಂಗ =
ರಥದಚಕ್ರ) 12, ರಾಜಿ = ಸಾಲು, ಶ್ರೇಣಿ 12) ಅಗ್ನಿಯ
(ಧೂಮಧ್ವಜ = ತುಳಜ ಭಸಿಟೆಟಿಜಡಿ ನ, ಉತ್ತರಾಜ, ಅಂದರೆ
ಅಗ್ನಿ 11) ಆವರಿಸಿತು. ಇದನ್ನು ಕಂಡ ಭೀಮಾಜುನರು
ಬೆದರಿ, ಇದೆನೆಂದು ಅಚ್ಚಿಪಟ್ಟರು. ಕೃಷ್ಣನೊಡನೆ
ಇದರ ಕಾರಣವನ್ನು ಕೇಳಿದಾಗ “ಈ ರಥವು ಕಣಣ,
ದ್ಯುಮಣ ಮತ್ತು ಭೀಷ್ಮರ ದಿವ್ಯ ಬಾಣಗಳ ಆಘಾತಕ್ಕೆ
ಎಂದೋ ಸುಟ್ಟು ಹೋಗಬೇಕಿತ್ತು.
ನಾನದರಲ್ಲಿದುದರಿಂದ ಹಾಗಾಗಲಿಲ್ಲ” ಎಂದು
ವಿವರಿಸಿದನು. ಈ ಆಶ್ವಯಕರ ಘಟನೆಯನ್ನು
ಕುಮಾರವ್ಯಾಸನು ಚೆನ್ನಾಗಿ ಮೂಡಿಸಿದ್ದಾನೆ.
ಮಹಾಭಾರತವನ್ನು ಅನೇಕರು ಬರೆದಿದ್ದಾರೆ. ಈ
ಕತೆಗಳಲ್ಲಿ ವ್ಯಾತ್ಯಾಸಗಳಿವೆ ಅಥವಾ ಘಟನೆಗಳು
ಹಿಂದುಮುಂದಾಗಿವೆ ಎಂದು ನಾವು
ನೆನಪಿಟ್ಟುಕೊಳ್ಳಬೇಕು. ನಾನು ಕುಮಾರವ್ಯಾಸನನ್ನು
ಉದ್ದರಿಸಿ ಅವನ ಮಾತ್ರಿನಲ್ಲೇ ಬರೆದು ಅಥ
ಕೊಟ್ಟಿದ್ದೇನೆ. ನಿಷಂಠಗಳಿಂದ ಅಗತ್ಯಲಿದ್ದಲ್ಲಿ ಅಥ
ಕೊಟ್ಟಿದ್ದೇನೆ. ಕನ್ನಡ ಮತ್ತು ಕುಮಾರವ್ಯಾಸನ
ಮೇಲಿನ ಅಭಿಮಾನದಿಂದ ಬರೆದ ಈ ಲೇಖನವು
ಸಹ್ಯದರ್ಯರಿಗೆ ಒಗ್ಗಿ ನಾನು ಪೀರಿಕೆಯಲ್ಲಿ ಆಶೀಸಿದ್ದಂತೆ
‘ಕನ್ನಡ ಭಾರತವನ್ನು ಹಚ್ಚಿನವರು
ಓದುವಂತಾಗುವುದೆಂದು ಹಾರ್ಡ್‌ಸುತ್ತೇನೆ.

ಮೂಲಗ್ರಂಥಗಳು

ಹೊತ್ತಿಗೆಗಳು

ಮತ್ತು

ಸಹಾಯಕ

1. ರಾಷ್ಟ್ರಕವೀ ಎಂ. ಗೋವಿಂದ ಪ್ರೆ. ಮಂಜೇಶ್ವರ. - (1995) ಕುಮಾರವಾಸನ ಕಾಲವಿಕಾರ, ಗೋವಿಂದ ಪ್ರೆ ಸಂಶೋಧನ ಸಂಪುಟ, ರಾಷ್ಟ್ರಕವೀ ಗೋವಿಂದ ಪ್ರೆ ಸಂಶೋಧನಾ ಕೇಂದ್ರ, ಮಹಾತ್ಮಾ ಗಾಂಧಿ ಮೊರಿಯಲ್ ಕಾಲೇಜು, ಉಡುಪಿ.. ಪ್ರಥಮ ಮುದ್ರಣ. ಪುಟ 331 – 338. ಏಚೆಡ್‌ಬಿಟೆಚೆಡ್‌ಬಿ ಕಾಂಬಫ್ಯೂಜಿಡ್, ಒಧಿರಾಡಿಜ 570 014.
 2. ಶ್ರೀಮಾಚಾರ್ಯರು, ವಿ., ಸಂಪಾದಕರು, - (1912) ಕುಮಾರವಾಸ ಮಹಾಕವೀ ವಿರಚಿತ ಮಹಾಭಾರತದ ಆದಿಪರ್ವದೊಳ್ಳಾ ಸಂಭವಪರ್ವಂ, ಸಂಪುಟ ಟ, ಉರಳಜಿಟೆಚೆಟೆಂ ಜೀಡುಜಟೆಂಚಿಟ ಖಬಡಿಚೆಡಿ ಖಜಡಿಜ, ಉರಳಜಿಟೆಚೆಟೆಂ ದಿಚೆಟೆಂಬಿ ಕಡಿಜ.
 3. ಶ್ರೀಮಾಚಾರ್ಯರು, ವಿ., ಸಂಪಾದಕರು, - (1913) ಕುಮಾರವಾಸ ಮಹಾಕವೀ ವಿರಚಿತ ಮಹಾಭಾರತದ ಆದಿಪರ್ವದೊಳ್ಳಾ ಜತುಗೃಹಾದಿ ಪರ್ವಗಳು, ಸಂಪುಟ ಟಟ, ಉರಳಜಿಟೆಚೆಟೆಂ

- ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
4. ಶಾಮಾಶಾಯರು, ಎಲ್. ಸಂಪಾದಕರು, - (1918) ಕುಮಾರವ್ಯಾಸ ಮಹಾಕವಿ ವಿರಚಿತ ಮಹಾಭಾರತದೊಳ್ಳಾ ಅರಣ್ಯಪರ್ವ, ಸಂಪುಟ ಗಿ, ಉತ್ತರಾಜಿಡಿಟೆಂಬಿಟ್ :ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
5. ಶಾಮಾಶಾಸ್ತ್ರಿ, ಆರ್. ಸಂಪಾದಕರು, - (1920) ಕುಮಾರವ್ಯಾಸ ಮಹಾಕವಿ ವಿರಚಿತ ಮಹಾಭಾರತದೊಳ್ಳಾ ವಿರಾಟಪರ್ವ, ಸಂಪುಟ ಗಿ, ಉತ್ತರಾಜಿಡಿಟೆಂಬಿಟ್ :ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
6. ಶಾಮಾಶಾಸ್ತ್ರಿ, ಆರ್. ಸಂಪಾದಕರು, - (1922) ಕುಮಾರವ್ಯಾಸ ಮಹಾಕವಿ ವಿರಚಿತ ಮಹಾಭಾರತದೊಳ್ಳಾ ಉದ್ಯೋಗಪರ್ವ, ಸಂಪುಟ ಗಿಟ, ಉತ್ತರಾಜಿಡಿಟೆಂಬಿಟ್ :ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
7. ಶ್ರೀನಿವಾಸಾಚಾರ್. ಡಿ., ಮತ್ತು ನರಸಿಂಹಾಚಾರ್. ಡಿ. ಎಲ್. ಸಂಪಾದಕರು, - (1933) ಕುಮಾರವ್ಯಾಸ ಮಹಾಕವಿ ವಿರಚಿತ ಮಹಾಭಾರತದೊಳ್ಳಾ ಭೀಷಣಪರ್ವ, ಸಂಪುಟ ಗಿಟಟ್, ಉತ್ತರಾಜಿಡಿಟೆಂಬಿಟ್ :ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
8. ಬಸವಲೀಂಗಯ್ಯ. ಎಂ. ಎಸ್. ಮತ್ತು ಅನಂತರಂಗಚಾರ್. ಎನ್. ಸಂಪಾದಕರು. - (1936) ಕುಮಾರವ್ಯಾಸ ಮಹಾಕವಿ ವಿರಚಿತ ಮಹಾಭಾರತದೊಳ್ಳಾ ದೇಶಾಂಗಪರ್ವ, ಸಂಪುಟ ಗಿಟಟ್, ಉತ್ತರಾಜಿಡಿಟೆಂಬಿಟ್ :ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
9. ಕನ್ನಡ ಮಹಾಭಾರತ ಸಂಪಾದಕೀಯ ಸಮಿತಿ, ಎನ್. ಅನಂತರಂಗಾಚಾರರ ಸಹಾಯದಿಂದ ಸಂಪಾದನ - (1940) ಕುಮಾರವ್ಯಾಸ ಮಹಾಕವಿ ವಿರಚಿತ ಮಹಾಭಾರತದೊಳ್ಳಾ ಕಣಿಪರ್ವ, ಸಂಪುಟ ಟಫ್, ಉತ್ತರಾಜಿಡಿಟೆಂಬಿಟ್ :ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
10. ಕನ್ನಡ ಮಹಾಭಾರತ ಸಂಪಾದಕೀಯ ಸಮಿತಿ, ಎನ್. ಅನಂತರಂಗಾಚಾರರ ಸಹಾಯದಿಂದ ಸಂಪಾದನ - (1947) ಕುಮಾರವ್ಯಾಸ ಮಹಾಕವಿ ವಿರಚಿತ ಮಹಾಭಾರತದೊಳ್ಳಾ ಶಲ್ಯ ಮತ್ತು ಗದಾಪರ್ವ, ಸಂಪುಟ ಟಫ್, ಉತ್ತರಾಜಿಡಿಟೆಂಬಿಟ್ :ಜೀಡಿಜಟೆಂಬಿಟ್ ಖರ್ಡಿಚಿದಿ ಖಿಜಡಿಜ್, ಉತ್ತರಾಜಿಡಿಟೆಂಬಿಟ್ :ಡಿಬೆಟೆಂಬಿಟ್ ಕಡಿಭ.
11. ಮಣಣಜಟ್., ಖಿಜಲ. ಕೆಜಡಿಜೆಟೆಂಬಿಟ್. :ಉಜ್ಜಬ. - (1894) ೦ ಪಚೆಟೆಟೆಂಬಿಟ್ - ಇಟೆರಿಟ್ ಆಳಿನುರಟೆಚಿದಿ, ಖೆಚೆಟ್ ಖುರಟೆ ರಿರಿಜ್ & ಖಿಡಿಫ್ ಆಜಿರಿಫುಂರಡಿ, ಒಚೆಟೆರಚೆಟೆರಡಿಜ್.
12. ಕವಲೀ. ಪಂಡಿತ ಎ. ಜೆ. ಸಂಪಾದಕರು - (1985) ಸಚಿತ್ ಕನ್ನಡ - ಕನ್ನಡ ಕಸ್ತೂರೀ ಕೋಶ,

ರಾಮಾಶ್ರಯ ಬುಕ್ ಡಿಪ್‌ಲೋ. ಧಾರವಾಡ, ಪಂಚಮ ಮುದ್ರಣ.
13. ಚಕ್ರವರ್ತಿ. ಜಿ ಎನ್. :- (2013) ಸಂಸ್ಕೃತ - ಕನ್ನಡ ನಿಷಂಠು, ಗೀತಾ ಬುಕ್ ಹೌಸ್, ಮೈಸೂರು, ಪರಿಷ್ಕಾರ ತೃತೀಯ ಸಂಸ್ಕರಣ.